ಅಹಲ್ಯಾ ಶಾಪ.

ಬಲಿಪ ಭಾಗವತ

೨೭

10

20

ಅಷ್ಟಮಿ ೧೮||

ಪೂರ್ವಭಾದ್ರೆ ೨೫|

ಮುನ್ನುಡಿ

ಶ್ರೀ ಬಲಿಪ ನಾರಾಯಣ ಭಾಗವತರೆಂದರೆ ಕಳೆದ ಎಷ್ಟೋ ವರ್ಷಗಳಿಂದ ತಮ್ಮ ಜಾಗಟೆಯ ಬಾಜನೆಗೆ ಎಷ್ಟೋ ಯಕ್ಷಗಾನ ಪ್ರಸಂಗಗಳನ್ನು ಹಾಡಿ ಆಡಿಸಿರುವ ವಯೋವೃದ್ಧರು. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ ಕಲೆಯಲ್ಲಿ ಅವರೆಂದರೆ ಎತ್ತಿದ ಕೈ. ಈ ಜಿಲ್ಲೆಯಲ್ಲಿ ಹೇಗೂ ಅವರನ್ನು ಕಂಡಿಲ್ಲದ ಕೇಳಿಲ್ಲದ ಯಕ್ಷಗಾನ ಪ್ರೇಮಿಗಳು ಇರುವರಾದರೆ ತೀರ ಕಡಮೆ, ಅವರ ಹೆಸರನ್ನು ಅರಿಯದವರೆಂದರೆ ಪ್ರಾಯಶಃ ನಾಸ್ತಿ ಎನ್ನಬಹುದು. ಹೀಗಾಗಿ ಈ ಪ್ರಸಂಗವು ಅಂಥವರೊಬ್ಬ ಯಕ್ಷಗಾನ ವಿಶಾರದರ ಕೃತಿ ಎಂಬುದರಿಂದ ಅದು ಉತ್ತಮವಾಗಿರಬೇಕು.

ಯಕ್ಷಗಾನ ಸಾಹಿತ್ಯದಲ್ಲಿ ರಾಮಾಯಣ, ಭಾರತ ಹಾಗೂ ಭಾಗವತವೇ ಮೊದಲಾದ ಪುರಾಣಗಳು, ಇವಲ್ಲಿಯ ಕಥೆಗಳನ್ನು ಆಯ್ದುಕೊಂಡು ರಚಿಸಿದ ಪ್ರಸಂಗಗಳು ಎಷ್ಟೋ ಇವೆಯಾದರೂ, ಅಹಲ್ಯೆಯ ಕಥೆಯನ್ನು ಕುರಿತು ಸುಮಾರು ೫೦-೬೦ ವರ್ಷಗಳ ಆಚೆಯ ಯಕ್ಷಗಾನದಲ್ಲಿ ಪ್ರಸಂಗಿಸಿರುವಂತೆ ನಾನು ಕೇಳಿಲ್ಲ. ಈಚೆಯಾದರೆ ಶ್ರೀ ಅಲೆಟ್ಟಿ ರಾಮಣ್ಣ ಶಗ್ರಿತ್ತಾಯರು ಯಕ್ಷಗಾನದಲ್ಲಿ 'ಅಹಲ್ಯೋದ್ಧಾರ' ಎಂಬ ಪ್ರಸಂಗವನ್ನು ರಚಿಸಿರುತ್ತಾರೆ. ಅದನ್ನು ಮಂಗಳೂರಿನ 'ರಾಷ್ಟ್ರಬಂಧು' ಪತ್ರಿಕೆಯಲ್ಲಿ (೨೬-೭-೧೯೫೩) ನಾನು ವಿಮರ್ಶಿಸಿರುತ್ತೇನೆ. ಈಗ ಶ್ರೀ ಬಲಿಪರ ಈ 'ಅಹಲ್ಯಾಶಾಪ' ಬಂದದೆ. ಹೇಗೂ ಆಕೆಯನ್ನು ಕುರಿತ ಪ್ರಸಂಗಗಳಾದರೊ ತೀರ ವಿರಳ. ಇದೇಕೆ ಆಕೆಯಲ್ಲಿ ಅಷ್ಟು ತಾತ್ಸಾರ? ತನ್ನ ಕ್ಷಣಿಕವಾದ ಚಿತ್ತಚಾಂಚಲ್ಯಕ್ಕೆ ಒಳಪಟ್ಟು ಆಕೆ ತನ್ನ ಪಾತಿವ್ರತ್ಯಕ್ಕೆ ನೀರೆರೆದಳೆಂದೇ? ನಾನೆಣಿಸೆ. ಏಕೆಂದರೆ ಶ್ರೀ ರಾಮನು ಆಕೆಯನ್ನು ಉದ್ಧರಿಸಿದೊಂದಿಗೆ ಆಕೆಯ ಸ್ಖಲಿತ ಒಮ್ಮೆಗೇ ತೊಡೆದು ಹೋಗಿಲ್ಲವೆ? ಆಕೆ ಸಚ್ಚರಿತ್ರಳೆಂದಾಗಿಲ್ಲವೆ? ಇನ್ನೇಕೆ ಆಕೆಯಲ್ಲಿ, ಆಕೆಯ ಕಥೆಯಲ್ಲಿ ತಿರಸ್ಕಾರ ? . . . . .

ಹೇಗೂ ಇಂದಿನ ಯಕ್ಷಗಾನದಲ್ಲಾದರೂ ಆ ಕೊರತೆಯನ್ನು ತಿದ್ದುವಂತೆ ಇದೆ. ಅಹಲ್ಯೆಯ ಕಥೆಗೆ ಮೀಸಲಾದ, ಇಷ್ಟು ಸೊಗಸಾದ ಈ

ಯಕ್ಷಗಾನ ಪ್ರಸಂಗವನ್ನು ರಚಿಸಿರುವ ಬಗ್ಗೆ ಶ್ರೀ ಬಲಿಪ ನಾರಾಯಣ ಭಾಗವತರನ್ನು ಅಭಿನಂದಿಸುತ್ತೇನೆ. ಹಾಗೂ ಈ ಪ್ರಸಂಗವು ಯಕ್ಷಗಾನ ಪ್ರಸಂಗಗಳನ್ನು ಓದುತ್ತಿರುವ, ಹಾಡುತ್ತಿರುವ, ಆಡುತ್ತಿರುವ, ಹಾಡಿಸಿ ಕೇಳುತ್ತಿರುವ, ಆಡಿಸಿ ನೋಡುತ್ತಿರುವ ಮಹಾಶಯರೆಲ್ಲವರ ಮೆಚ್ಚುಗೆಗೂ ಮನ್ನಣೆಗೂ ಪಾತ್ರವಾಗಿ, ಇದರ ರಚಕರಾದ ಶ್ರೀ ಬಲಿಪ ನಾರಾಯಣ ಭಾಗವತರ ಹೆಸರಿನ ಜತೆಯಲ್ಲಿ ಕನ್ನಡ ಯಕ್ಷಗಾನ ಪ್ರಪಂಚದಲ್ಲಿ ಇದೂ ಚಿರಕಾಲ ಬಾಳುತ್ತಿರುವಂತೆ ಶ್ರೀ ಪರಮಾತ್ಮನು ಅನುಗ್ರಹಿಸಲಿ! ಎಂದು ಆತನನ್ನು ಪ್ರಾರ್ಥಿಸುತ್ತೇನೆ.

ಇತಿ ಶಮ್!

ಮಂಜೇಶ್ವರ
20—10—1959.

ಗೋವಿಂದ ಪೈ

ಪ್ರಕಾಶಕರ ಮಾತು

ಪ್ರಕಾಶನ ರಂಗದಲ್ಲಿ ಇದು ನಮ್ಮ ಮೊದಲ ಹೆಜ್ಜೆ. "ಗೆಜ್ಜೆ" ಕಟ್ಟಿ ಕುಣಿಯಲು ತೊಡಗುವ ಈ ಯಕ್ಷರಾತ್ರಿಯ ಶುಭ ಸಂದರ್ಭದಲ್ಲಿ ಯಕ್ಷಗಾನ ಕೃತಿಯೊಂದನ್ನು ಬೆಳಕಿಗೆ ತರುವುದಕ್ಕೆ ನಮಗೆ ತುಂಬ ಸಂತೋಷವೆನಿಸುತ್ತದೆ. ಆದರಲ್ಲೂ ಇಂದು ಯಕ್ಷಗಾನ ಪ್ರಪಂಚದಲ್ಲಿ ವಯೋವೃದ್ಧರೂ ಜ್ಞಾನಪ್ರಬುದ್ಧರೂ, ಆಗಿರುವ ಶ್ರೀಯುತ ಬಲಿಪ ನಾರಾಯಣ ಭಾಗವತರ ಕೃತಿಯನ್ನು ಪ್ರಕಟಿಸುವುದೆಂದರೆ ನಮಗೆ ಮತ್ತಷ್ಟು ಹೆಮ್ಮೆಯೆನಿಸುತ್ತದೆ.

ಕನ್ನಡ ಜನತೆ ಹಾಗೂ ಯಕ್ಷಗಾನ ಕಲಾಪ್ರೇಮಿಗಳು ಇದನ್ನು ಆದರದಿಂದ ಬರಮಾಡಿಕೊಳ್ಳುವರೆಂದು ಆಶಿಸುತ್ತೇವೆ. ಅಲ್ಲದೆ ಮುಂದಿನ ನಮ್ಮ ಪ್ರಕಟಣೆಗಳಿಗೂ ಜನತೆಯ ಪ್ರೋತ್ಸಾಹವಿದೆಯೆಂದು ನಂಬುತ್ತೇವೆ.

ನಮ್ಮ ಈ ಪ್ರಕಾಶನಕ್ಕೆ ತಮ್ಮ ಕೃತಿಯನ್ನಿತ್ತು ಸಹಕರಿಸಿದ ಶ್ರೀಯುತ ಭಾಗವತರಿಗೂ, ಇದಕ್ಕೆ ತಮ್ಮ ಅನೂಲ್ಯ ಮುನ್ನುಡಿಯನ್ನು ಬರೆದು ನೆರವಾದ ಪೂಜ್ಯ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳವರಿಗೂ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.

ವಿಟ್ಲ, ದ. ಕ.
1—11—1959.

ಪ್ರಕಾಶಕರು.

ಶ್ರೀ ಬಲಿಪ ನಾರಾಯಣ ಭಾಗವತರು

॥ ಶ್ರೀ ॥

॥ ಶ್ರೀ ನಾರಾಯಣಾಯ ಪರಬ್ರಹ್ಮಣೇ ನಮಃ ॥

ಕನ್ನಡ ಯಕ್ಷಗಾನ

ಅಹಲ್ಯಾ ಶಾಪ

॥ ಶಾರ್ದೂಲ ವಿಕ್ರೀಡಿತ ವೃತ್ತ ॥

ಶ್ರೀಮತ್ ಸುಂದರ ವಿಗ್ರಹಂ ಮುರಹರಂ ಮಾಕಾಮಿನೀ ವಲ್ಲಭಂ।
ಕಾಮಾರಾತಿ ಸಖಂ ಕರೀಂದ್ರ ವರದಂ ಪೀತಾಂಬರಾಲಂಕೃತಂ ॥
ಸೋಮಾರ್ಕಾಮಿತ ತೇಜ ಮಬ್ಜನಯನಂ ನಾರಾಯಣಂ ನಿರ್ಮಲಂ ।
ಕ್ಷೇಮಾನಂದಕರಂ ಮಹಾಮಧುಹರಂ ದೇವಾದಿದೇವಂ ಭಜೇ ॥ ೧ ॥

— ವಾರ್ಧಿಕ್ಯ —

ಗುರುಗಣಪ ಹರಬ್ರಹ್ಮ ಸಿರಿಗೌರಿ ವಾಣಿಯರ ।
ಚರಣಕಾನತನಾಗಿ ಹಿರಿಯರಂ ಧ್ಯಾನಿಸುತ ।
ಸುರಪ ಮುಖ್ಯಾಮರರ ಗುಹ ತರಣಿ ಶಶಿ ಸಕಲ ಮೌನಿಗಳ ಸಚ್ಚರಿತರ ॥
ಸ್ಮರಿಸಿ ಕವಿಗಳ ನೆನೆವುತಾಹಲ್ಯೆಶಕ್ರನಿಂ
ಪರಿಭವಕ್ಕೊಳಗಾದ ಚರಿತೆಯಂ ಧರೆಯ ಜನ ।
ರರಿವಂತೆ ಯಕ್ಷಗಾನದೊಳೊರೆವೆ ಪರಶಿವಂ ಕರುಣಿಸಿದ ಬುದ್ಧಿಯಿಂದ ॥೧॥

ರಾಗ ಸೌರಾಷ್ಟ್ರ - ತ್ರಿಪುಟ ತಾಳ

ಪೃಥ್ವಿಪತಿ ಜನಮೇಜಯಗೆ ಮುದ । ವೆತ್ತು ವೈಶಂಪಾಯ ಮುನಿ
ಪನು । ವಿಸ್ತರಿಸೆ ಹರಿವಂಶ ಪುಣ್ಯಚರಿತ್ರಗಳನು ॥ ೧ ॥ ಒಂದು ದಿನ ಬೆಸ
ಗೊಂಡ ನೃಪನರ । ವಿಂದಭವನಾತ್ಮಜೆಯಹಲ್ಯೆಯ । ನಿಂದ್ರ ಕಪಟದಿ
ಬೆರೆದು ಶಾಪವ । ಹೊಂದಿದುದನು ॥ ೨ ॥ ಪೇಳಬೇಕದನೆನುತಲೆರಗಿದ ।
ಭೂಲಲಾಮನ ತಕ್ಕವಿಸುತಲಿ । ಮೂಲಮಂ ವಿಸ್ತರಿಸಿದಂ ಮುನಿಪಾಲ
ನವಗೆ ॥ ೩ ॥

ಭಾಮಿನಿ

ಧರಣಿ ಪಾಲಕ ಕೇಳು ಸುರಪಗೆ । ಹರಿಹರಾದ್ಯರು ತ್ರಿದಶರೊಡೆತನ ।
ಪರಿಪರಿಯ ಸದ್ವಸ್ತುಗಳು ಸಹಿತಮರಪುರವರವ ॥ ಕರುಣಿಸಲು ವೈಭವ
ದೊಳೆಂದಿನ । ತೆರದೊಳೋಲಗವಿತ್ತು ಸಂತಸ । ಶರಧಿಯೊಳು ಮುಳು
ಗೇಳುತಿರ್ದಾನಂದಮಯನಾಗಿ ॥ ೧ ॥

ರಾಗ ಭೈರವಿ - ಝಂಪೆ ತಾಳ

ಇಂತೆಸೆವ ಸಭೆಗೆ ಮುದ । ವಾಂತು ದಿಕ್ಪಾಲಕರು । ತಾಂತಳುವದೊ
ದಗೆ ಸುರ । ಕಾಂತನುಪಚರಿಸಿ ॥ ೧ ॥ ಸುರಗರುಡ ಗಂಧರ್ವ । ಉರಗ
ಸಿದ್ಧರು ಮೌನಿ । ವರರು ಬರಲವರ ಕುಳ್ಳಿರಿಸಲಿದಿರಿನಲಿ ॥ ೨ ॥ ನರ್ತಿಸುತ
ಸುರಸತಿಯ । ರ್ಕಿರ್ಗೊಳಿಸುತ್ತಿರಲು । ಚಿತ್ತದಲಿ ಹಿಗ್ಗುತಲಿ । ಸುತ್ರಾಮ
ನೆಂದ ॥ ೩ ॥ ಕೇಳಿರೆಮ್ಮವರು ನ । ಮ್ಮೊಳ್ಳಿತಿಗೆ ಸರಿಯುಂಟೆ । ಮೂಲೋಕ
ದೊಳಗಿದುವೆ । ಮೇಲೆನಿಪ ಪದವಿ ॥ ೪ ॥ ಉತ್ತಮದ ಸಕಲ ಸದ್ವಸ್ತು
ನಮ್ಮಲ್ಲಿಹುದು । ಪೃಥ್ವಿಪರು ಯಾಗ ನಡೆ । ಸುತ್ತ ಪೂಜಿಪರು ॥ ೫ ॥
ಕುಲಿಷದಿಂದಲಿ ವೈರಿ । ಕುಲವ ಸದೆಬಡಿದೆ ನಾ । ಬಲುಹಿನೊಳು ನಮಗಿ
ದಿರು । ನಿಲುವರಾರಿನ್ನು ॥ ೬ ॥

ರಾಗ ಸೌರಾಷ್ಟ್ರ - ತ್ರಿಪುಟ ತಾಳ

ಅನಲ ಸುರಪನೊಳೆಂದ ಹರಿಹರ । ರನುಪಮದ ಸೌಭಾಗ್ಯವಿತ್ತುದ ।
ನನುಭವಿಸಿ ಸುಖದಿಂದಲಿರಗೊಡ । ವನಜಭವನು ॥ ೧ ॥ ದುಷ್ಟರಂ ನಿರ್ಮಿ

ಸುತವರಮನ । ದಿಷ್ಟವಂ ಕರುಣಿಸುವನದರಿಂ । ಕಷ್ಟಪಡಿಸುವರೆಮ್ಮದಿತಿ
ಜರು । ಜ್ಯೇಷ್ಠರೆಂದು ॥ ೨ ॥ ಕೇಳಿಮಾರುತ ನುಡಿದ ಭೀತಿಯ । ತಾಳದಿರು
ವಿಧಿಖಳರಿಗೊಲಿದರು । ಕಾಳಗದೊಳಾ ದಿತಿಜವರ್ಗವ । ಬಾಳಗೊಡೆವು ॥ ೩ ॥

ರಾಗ ಭೈರವಿ - ಅಷ್ಟತಾಳ

ಸುರಧೇನು ಕಲ್ಪತರು । ಮೇಲಾ । ಮಹಾಭರಿತ ಭಾಗ್ಯವ ಖಳರು ।
ಕರಗತ ಗೈಯುವಾತುರದಿ ಮೊದಲಿಗರು । ಹರಣವನೀಗಿದರು ॥ ೧ ॥
ಸುರರೊಳು ದ್ವೇಶದಲಿ । ಬಾಳ್ದವರಾರು । ದುರುಳರ ಪಕ್ಷದಲಿ । ಸರಸಿಜ
ಭವನೆಮ್ಮುಂ । ಬರಿದರು ಕದನದಿ ದೊರಕದು ಜಯವೆಮ್ಮಲಿ ॥ ೨ ॥
ಉಬ್ಬುತ ಸುರಪನೆಂದ । ಕುರಿಗಳತಿ । ಕೊಬ್ಬುತ ಗರ್ವದಿಂದಾ । ಹೆಬ್ಬುಲಿ
ಗಿದಿರಾಗಿ ಸೆಣಸಿದಡೆಯು ಜಯ । ಲಭ್ಯವೆಂತಪ್ಪುದೆಂದ ॥ ೩ ॥ ಸುಧೆ
ಯುಂಡಿರುವನಮ್ಮನು । ಗೆಲ್ಲುವರುಂಟೆ । ವಿಧಿಯಿಂದಲಪ್ಪುದೇನು । ಕದನ
ವಿಕ್ರಮಿಗಳು ನಾವೆಂದು ಗರ್ವದಿ । ಕುದಿಯುತಲೊಪ್ಪಿರ್ದನು ॥ ೪ ॥

ಭಾಮಿನಿ

ಅನಿಮಿಷಾಧಿಪನೀ ತೆರದೊಳಿರೆ । ವನಜಭವನಾಸೃಷ್ಟಿಯೊಳುನೂ ।
ತನದೊಳೆಸವಾಹಲ್ಯೆಯನು ಸೃಜಿಸುತಲೆ ಯೋಚಿಸುತ ॥ ಮನದೊಳಗೆ
ದೃಢಗೈದನುತ್ತಮ । ಪಣವನವಳಂ ವರಿಸಲೈತಹ । ಘನ ಮಹಿಮನೊಂದೇ
ಮುಹೂರ್ತದೊಳಿಳೆಚರಿಪುದೆಂದು ॥ ೧ ॥

ಕಂದ

ಇಂತೆಸುತವನಿರಲೊಂದಿನ । ದಂತಿಗಮನೆ ನಡೆತರುತ್ತ ಕಮಲಜ
ನೆಡೆಗಂ ॥ ತಾಂತವಕದೊಳಡಿಗೆರಗುತ । ನಿಂತಿರೆ ದೂರದೊಳೆ ಕಂಡು ಕರೆ
ದಿಂತೆಂದಂ ॥ ೧ ॥

ರಾಗ ಕಲ್ಯಾಣಿ - ತ್ರಿಪುಟ ತಾಳ

ನೂತನ ಗಮನವೇನೆ । ಕೋಕಿಲ ಗಾನೆ ॥ ಪಲ್ಲ ॥ ಯಾತಕೀಪರಿ ಖಿನ್ನ
ಳಾಗುತ । ಕಾತರಿಸುತಿಹೆ ಮನದೊಳಗೆ ಸಂ । ಪ್ರೀತಿಯಾಯ್ತಿನ್ನೇತರಲಿಮನ ।
ದಾತುರವ ನಾ ತಿಳಿಯೆನಿಂದಿಗೆ ॥ ೧ ॥ ಆರೇನ ಪೇಳಿದರು । ನೇವೆಯೊಳಿಪ್ಪ

ನಾರಿಯರೇನ್ಗೈದರು । ನೀರಿರುವ ಸೊಗಸಿಂಗೆ ಪೋಲುವ । ನೀರನಾಪೇ
ಕ್ಷಿಪೆಯೊ ಬಂದಿಹ । ಕಾರಣವಿದೇನರುಹೆನಲ್ಕಾ । ಸಾರಸಾಕ್ಷಿ ವಿಚಾರ
ಪೇಳ್ದಳು ॥ ೨ ॥

ರಾಗ ಹನುಮತೋಡಿ · ಅಷ್ಟತಾಳ

ಬಿನ್ನವಿಸುವುದೇನು ತಾತ । ಗುಣ । ಪೂರ್ಣನೆ ಭಕ್ತ ಸಂಪ್ರೀತ ।
ಪುಣ್ಯ ಶರಧಿ ವಿಶ್ವವನ್ನು ಸೃಜಿಪಕರ್ತ । ಬಣ್ಣಿಸಲರಿಯೆ ಹಿರಣ್ಯಗರ್ಭನೆ
ನಿನ್ನ ॥ ೧ ॥ ಉತ್ತಮದುದ್ಯಾನದೊಳಗೆ । ಶೋಭಿ । ಸುತ್ತಿಹ ಪ್ರೇಮದ
ಲತೆಗೆ । ನಿತ್ಯವು ನೀರೆರೆವುತ್ತ ಹಬ್ಬುವ ವೇಳೆ । ಚಿತ್ತದಿ ಗಣಿಸದೆ ಸ್ವಸ್ತದೊ
ಳಿರ್ಪುದೆ ॥ ೨ ॥ ನಾರಿ ಪಂಡಿತ ಲತೆಗಳಿಗೆ । ತಕ್ಕಾ । ಧಾರಗಳಿಲ್ಲದೆ ಪೋಗೆ ।
ರಾರಾಜಿಸುವುದೆ ವಿಚಾರಿಸು ಲೋಕದ । ಸಾರವ ತಿಳುಹಿದೆ ಸಾರಸ
ಸಂಭವ ॥ ೩ ॥

ಕಂದ

ಬಾಲಕಿ ನುಡಿದಾವಾತ । ನ್ನಾಲಿಸಿ ಯೌವನ ಉಮಿರ್ದುದಿವಳಿಗೆ
ನುತ್ತಂ ॥ ತೋಳಿಂ ತಳ್ಳಿಸುತಂ ತ । ನ್ನಾಲೋಚನೆಗಳನು ಪೇಳ್ದನೆವಳೊಡ
ನಾಗಳ್ ॥ ೧ ॥

ರಾಗ ಪೂರ್ವಿ - ಅಷ್ಟತಾಳ

ಚಂದ್ರಾನನೆ ಬಳಲಿದೆಯೇನೆ । ಮನ । ದಂದವ ತಿಳಿದೆನಾನೆಲೆ ಜಾಣೆ ।
ಮದಗಜಯಾನೆ ॥ ಪಲ್ಲ ॥ ವರನ ನಿಶ್ಚಯಿಸಲು ಮರೆಯೆನು ನಿನ್ನನು ।
ಧರಣಿಯನೊಂದೆ ಮುಹೂರ್ತದಲಿ ಸಂ । ಚರಿಸುತ ಬರುವಗೆ ತ್ವರಿಯ
ದಲಿ । ನಿತ್ತು । ಪರಿಣಯಗೈವ ನಿರ್ಧರವೆನ್ನಲಿ ॥ ೧ ॥ ಒದಗುವುದದು ಕೆಲ
ದಿನದಿ ಬೇರೆಣಿಸದೆ । ಮುದದೊಳಗಿಪ್ಪುದು ನೀನೆಂದು । ನಿಜ । ಸದನ
ಕಟ್ಟುತ ಸುತೆಯುಳನಂದು । ಇರ್ದ । ಸದಮಲಚರಿತನೆಂದಿದಗೈವೆನೆಂದು ॥ ೨ ॥

ವಾರ್ಧಿಕ್ಯ

ಭೂರಮಣ ಕೇಳಿತ್ತ ನಾರದಮುನೀಂದ್ರನು ವಿ । ಚಾರಿಸಿದ ಮನದೊ
ಳಗೆ ಸುರಪ ಮುಖ್ಯಾಮರರು । ಮೂರುಲೋಕದೊಳಧಿಕರೆಂದು ಗರ್ವ
ದೊಳುಬ್ಬಿ ಮೆರೆವರಡ ಪರಿಹರಿಸುವ ॥ ಕಾರ್ಯವೆಸಗುವೆನದಕೆ ನಾರಿಯಾ

ಹಲ್ಯೆಯುಳ । ಸಾಗತರದಿಂ ಬಣ್ಣಿಸುತ ವಿಧಿಯ ಒಳಿಗಟ್ಟಿ । ತೀರಿಸುವೆತಾ
ನೆಂದು ಹರಿಮುಕುಂದ ಮುರಾರಿ ಎನುತ ದಿವಕೈತಂದನು ॥ ೧ ॥

ರಾಗ ಸೌರಾಷ್ಟ್ರ - ತ್ರಿಪುಟ ತಾಳ

ಓಲಗದೊಳೊಪ್ಪಿರ್ದನಾ ಸುರ । ಪಾಲ ವೈಭವದಿಂದಲಾ ದಿ । ಕ್ಪಾಲ
ಸುರ ಗಂಧರ್ವ ಕಿನ್ನರ ಜಾಲದೊಡನೆ ॥ ೧ ॥ ಘನ ತರದ ಸಂಗೀತಪಾ
ಡುತ । ಗಣಿಕೆಯರು ನರ್ತಿಸುತಲಿರಲಾ । ಮುನಿಕುಲೇಶನ ಬರವ ಕಾಣು ।
ತ್ತ ನಿಮಿಷೇಂದ್ರ ॥ ೨ ॥ ಕರಮುಗಿದು ಕರತಂದು ಪೀಠವ । ನಿರಿಸಿ ಪರಿಪರಿ
ಸತ್ಕರಿಸುತಾ । ಭರಿತ ಭಾಗ್ಯದೊಳುಬ್ಬಿ ಮುನಿಪನೊಳೊರೆದನಾಗ ॥ ೩ ॥

ರಾಗ ಜಂಜೂಟಿ - ಏಕತಾಳ

ಎತ್ತಣ ಗಮನನಿದಿತ್ತ ಬಂದುದೇನು । ಅಪರೂಪ ಸ್ವಾರಿ । ಚಿತ್ತರಿಸ್ಯೆ
ಮುನಿಪೋತ್ತಮನೆನಗದನು । ನಿತ್ಯವುಮನದೊಳು ಪೊತ್ತು ವಿನೋದವ ।
ಪೃಥ್ವಿ ಮೂರ ಚರಿಸುತ್ತಿಹ ಗುಣನಿಧಿ ॥ ೧ ॥ ಘೋರತರದ ಸುಖವಾ
ರಿಧಿಯೊಳಗಾನು । ಪಾಲಿಪೆನಾಕವನು । ಮೂರುಲೋಕದಧಿಕಾರ ನಡೆಸುತಿ
ಹೆನು । ತೋರದು ಕೊರೆತೆಯು ಕಾರಣಿಕನೆ ವಿ । ಚಾರವ ತಿಳುಹ್ಯೆ ನಾರದ
ಮುನಿವರ ॥ ೨ ॥

ರಾಗ ಸಾರಂಗ - ಅಷ್ಟತಾಳ

ಏನನೆಂಬೆ ನಿನ್ನ ಸ್ಥಾನದವೈಭವವೇನನೆಂಬೆ । ಕಾಣೆನಾ ನಿನಗೆ ಸಮಾನ
ತ್ರೈಜಗದಿ । ನಾನಾಸುವಸ್ತುಗಳಾಳ್ವೆ ಸಂತಸದಿ । ಮಾನಪೂರಿತನು ಗೀರ್ವಾ
ಣರಿಗೆರೆಯ । ನಾನುಸುರುವೆನು ನಿದಾನಿಸು ಬಗೆಯ ॥ ೧ ॥ ಬಲು ಸೌ
ಭಾಗ್ಯಕೆ ಕಲಶದಂದಲಿ । ಚೆಲುವಿಕೆಯಾಂತಿಹ ಲಲನೆ ಇಂದಿನಲಿ । ಬೆಳಗು
ತ್ತಲಿರುವಳು ಸುಲಭದಿ ನೀನು । ಒಲಿಸಲು ಕೀರ್ತಿವೆಗ್ಗಳ ಮಪ್ಪುದಿನ್ನು ॥ ೨ ॥
ಸರಸಿಜಭವನನೂತನ ನಿರ್ಮಾಣದಲಿ । ತರುಣಿಯಹಲ್ಯೆ ಎಂಬವಳಿಹ
ಳಲ್ಲಿ । ಸುರನರೋರಗ ಸೀಮಂತಿನಿಯರಂತಿರಲಿ । ಸ್ಮರನರಗಿಣಿಯನೊರ್ಮ
ಡಿ ಸೊಬಗಿನಲಿ ॥ ೩ ॥ ಧರೆಯ ಮುಹೂರ್ತದಿ ಚರಿಸಗಾಕೆಯನು । ಕರು
ಣಿಪ ಪಣವೊಂದನಿರಿಸಿಹನವನು । ಸರಸಿಜ ಭವನಿಂದಲರಿತು ನೀನದನು ।
ಕರಿಯುನಡರಿಪೋಗಿವರಿಪುದಾಕೆಯನು ॥ ೪ ॥

ಭಾಮಿನಿ

ನಿರತ ನಿನ್ನನಧಿಕ ಕೃಪೆಯಿಂ। ಹರಿಹರಾದ್ಯರು ಪಾಲಿಸುವರಾ। ದುರುಳರಂ ಸೃಜಿಸುತ್ತ ವರಗಳನಿತ್ತು ಸುಮನಸರ ॥ ಸರಸದಿಂದಿರಗೊಡನಜನು ನೀ। ವಿರಚಿಸಲು ಬಂಧುತ್ವವದರಿಂ। ದುರಿತವಿಲ್ಲವು ನಡೆಸು ತ್ವರ್ಯದೊಳಿನುತ ಪ್ರೊರವುಟ್ಟ ॥ ೧ ॥

ಕಂದ

ಇಂತುಸುರತಲಾ ಮುನಿ ಪೋಗಲ್ । ಸಂತಸದಿಂದುಬ್ಬುತಾಗ ಸುರರೊಡನೊರೆದುಂ। ಕಾಂತೆಯುವರಿಸಲಿಕ್ಕೈದುವು । ದೆಂತೆನುತಲೆ ಕರೆವುತೆಂದ ದಿಕ್ಪಾಲರೊಳುಂ ॥ ೧ ॥

ರಾಗ ಕಾಂಬೋಧಿ - ಝುಂಪೆತಾಳ

ಲಾಲಿಸಿರಿ ಸಕಲ ದಿಕ್ಪಾ। ಲರೆನ್ನೊಡನೆ ಮುನಿಪಾಲ ನಾರದನೊರೆದ ವಿಧಿಯ। ಬಾಲೆಯಾಹಲ್ಯೆಯಂ ವರಿಪೆ ಸೊಗಸಹುದು ನಿ। ನ್ನಾಳ್ವಿಕೆಯು ಮೂಜಗದೊಳೆಂದು ॥ ೧ ॥ ಬಂಧುತ್ವನಡೆಸಲರ। ವಿಂದಭವ ದಿತಿಜರಿಂ। ಗೆಂದಿಗಾದರು ಒಲಿಯುನದಕೆ। ಒಂದೇ ಮೂಹೂರ್ತದಿ ವ। ಸುಂಧರೆಯ ಚರಿಪ ಪಣ। ದಿಂದೊಲಿವಳದು ಘನತೆಯಲ್ಲ ॥ ೨ ॥ ಅನಲಾದ್ಯರೆಂದರಾ। ಮುನಿಪ ಪೇಳಿದ ಮಾತು। ಮನಕೆ ಹಿತವಾಕೆಯನು ವರಿಸೆ। ವನಜಸಂಭವ ಮುಂದ। ಕನಿಮಿಷರ ಪೀಡಿಸುವ। ದನುಜರಿಂಗೊಲಿಯುನಿದುಸಿದ್ಧ ॥೩॥ ಪೃಥ್ವಿಯನ್ನೊಂದೇ ಮು। ಹೂರ್ತದಲಿ ಚರಿಪ ಪಣ। ಸುತ್ರಾಮ ನಿನಗೆ ಘನವಲ್ಲ। ಹೊತ್ತು ಕಳೆಯದೆ ತೆರಳಿ। ಮತ್ತಕಾಶಿನಿಯವರಿಸುತ್ತ। ನಡೆತಹುದಿಲ್ಲಿಗೆನಲು ॥ ೪ ॥

ರಾಗ ಸೌರಾಷ್ಟ್ರ- ತ್ರಿಪುಟ ತಾಳ

ತಿಳಿದು ಸುರರಿಂಗಿತವ ಹಿಗ್ಗುತ। ವಲ ವಿರೋಧಿಯುತಿಳುಹಿ ಧೈರ್ಯವ। ಲಲನೆಯನು ತಹೆನೆಂದು ಪೊರಟನು। ನಲವಿನಿಂದ ॥೧॥ ಜಲಜಸಂಭವನಣುಗೆಯಳಕ್ಕೆ। ಪಿಡಿವಭಾಗ್ಯವು ಒದಗಿತೆನುತವ। ನಡರಿದಂತಿಯ ಸತ್ಯಲೋಕಕೆ। ನಡೆದನಾಗ ॥ ೨ ॥ ಬಂದು ಲೋಕೇಶನಿಗೆರಗಿ ಜಯ। ವೆಂದು ದೈನ್ಯದಿನಿಂದಿರಲ್ಕೆ ಪು। ರಂದರನ ಮನ್ನಿಸುತೊರೆದನರ। ವಿಂದ ಭವನು ॥ ೩ ॥

ರಾಗ ಮಧ್ಯಮಾವತಿ - ಏಕತಾಳ

ಏನಿದು ತ್ವರಿತದ। ಗಮನ ಸುರೇಶ। ಕಾಣಿಸುತಿದೆ ನಿನ್ನಾನನದಿ ಸಂತೋಷ। ಕ್ಷೋಣಿ ಮೂರರೊಳು ಸನ್ಮಾನ್ಯನು ನೀನು। ದಾನವಾರಿಯು ಮಹಾಸ್ಥಾನವಿತ್ತಿಹನು ॥ ೧ ॥ ಸುರಪುರದೊಳಗೆಲ್ಲ ಸರಸವೆ ನಿಮಗೆ। ಭರಿತ ಸೌಭಾಗ್ಯಧಿಕಾರಿಯಿಹೊ ಕಡೆಗೆ। ಸರಿಯಲೇತರ ಕಾರ್ಯವರುಹು ನೀನೆನಲು। ಸರಸಿಜೋದ್ಭವಗೆಂದನೆರಗಿ ದೈನ್ಯದೊಳು ॥ ೨

ರಾಗ ಬೇಗಡೆ-ಅಷ್ಟತಾಳ

ಚಿತ್ತಾವಧಾನ ಪರಾಕು । ತವಭಕ್ತನ ಬಯಕೆಯ ಪಾಲಿಸಬೇಕು ॥ ನಿತ್ಯಸೇವಿಪ ಸುರ। ವೊತ್ತಕಖಿಳ ಸುಖ। ವಿತ್ತುಪೊರೆವ ಸೃಷ್ಟಿ। ಕರ್ತದಯಾನಿಧೆ ॥ ೧ ॥ ನಾರಿಯೋರ್ವಳ ಸೃಜಿಸಿರುವೆ। ಲೋಕ। ಮೂರರೊಳವಳತಿಚೆಲುವೆ । ವಾರನರಸಿಗಿಂತ ನೂರ್ಮಡಿಯವಳು । ವೈಯಾರಿಯಾಕೆಯುಳ। ವಿಚಾರವರಿತು ಬಂದೆ॥ ೨ ॥ ಸಕಲ ವೈಭವದಿ ನಾಕದಲಿ। ಬಲು। ಸುಖದಿ ಬಾಳುವೆ ನಿನ್ನಾಜ್ಞೆಯಲಿ। ಭರತ ವತ್ಸಲ ನೀನಾ। ವಿಕಸಿತಾಕ್ಷಿಯನಿತ್ತು । ಪ್ರಕಟಗೊಳಿಸಿ ಕೀರ್ತಿ। ಯಕಳಂಕನೆನಿಸಯ್ಯ ॥ ೩ ॥ ಅನ್ಯನಲ್ಲವು ನಿನಗೀನು। ಸುರ।ರೆನ್ನನುಕಳುಹೆ ಬಂದಿಹೆನು। ಭಿನ್ನಭಾವನೆ ಬಿಟ್ಟು ಮನ್ನಿಪುದೆನಲು ಹಿ। ರಣ್ಯಗರ್ಭನು ಶತಮನ್ಯುವಿಗುಸುರಿದ ॥ ೪ ॥

ರಾಗ ಶಂಕರಾಭರಣ - ತ್ರಿಪುಟತಾಳ

ವೀರ ನಿನಗೆಣೆಯಾರು ತ್ರಿಜಗದಿ। ಭೂರಿಭಾಗ್ಯಾಧಿಪನು। ಎನ್ನಕು । ಮಾರಿಗೊಪ್ಪುವ ವೀರ ನಹುದೈ। ಸಾರ ಸಾಕ್ಷಿಯನೀಯಲು। ಪಣವಗೈದೆ ॥ ೧ ॥ ಧರೆಯ ಸುತ್ತಾಡುತ ಮೂಹೂರ್ತದಿ। ಬರುವ ಮೊದಲಿಗಗೀವೆನೀನದ । ವಿರಚಿಸುತ ಬಲುತ್ವರ್ಯದಿಂದಲಿ । ವರಿಸೆ ಮೋಹದತನುಜೆಯ। ಸರಸಪಡುವೆ ॥ ೨ ॥

ರಾಗ ಕೇದಾರ ಗೌಳ - ಝುಂಪೆತಾಳ

ಜಡಜಸಂಭವನೆ ನಿನ್ನಾ। ಪಣದಂತೆ। ಪೊಡವಿಯಂಚರಿಸಿ ಬಹೆ ನಾ। ಕೊಡುವುದೆನಗಾಜ್ಞೆಯೆನಲು। ಕಳುಹಲವ। ನುಡಿದಗರ್ವದಿತನ್ನೊಳು ॥೧॥ ಕಲ್ಪತರು ಕಾಮಧೇನು। ಮನದ ಸಂಕಲ್ಪಸುಖಸಾಧನವನು। ಕಲ್ಪಿಸಿರು

ವಧಿಕಾರಕೆ । ಸತಿಯು ವರಿ । ಸಲ್ಪೂರ್ಣವಾಯ್ತು ಬಯಕೆ ॥ ೨ ॥ ಎಂದು ತನ್ನೊಳಗುಬ್ಬುತ । ಪ್ರೊರಟ ಸಭೆಯಿಂದ ಗಜವನ್ನಡರುತ । ಹೊಂದಿ ವಿಧಿ ತನುಜೆಯುಳನು । ನಿರತಸುಖದಿಂದಾಳ್ವೆನೆನುತ್ತೈದನು ॥ ೩ ॥

ಕಂದ

ಪರಿದಿಕ್ಕೃತ ಸಂಸಾರದ । ಪರಿಭವ ಗೌತಮಮುನೀಂದ್ರ ಸಿದ್ಧಾಶ್ರಮದೊಳ್ ॥ ವಿರಚಿಸುತಲೆ ತಪನಿಷ್ಠೆಯೋಳಿರುವೆಡೆಗಂ ಸಾರ್ದನಾಗ ನಾರದ ಭರದೊಳ್ ॥ ೧ ॥

ರಾಗ ಸಾವೇರಿ - ಏಕತಾಳ

ಕಾಣುತಿದಿರುಗೊಂಡನೆದ್ದು ಮೌನಿಪಾಲ । ವಿಧಿ । ಸೂನುವ ಕರತಂದನಾಗ ಮೌನಿಪಾಲ । ತಾನೆದರ್ಭಾಸನವನಿರಿಸಿ ಮೌನಿಪಾಲ । ಸು । ಮಾನದೊಳುಪಚಾರ ಗೈದ ಮೌನಿಪಾಲ ॥ ೧ ॥ ಸ್ವಾರಿಯಾದುದೆತ್ತಣಿಂದ ಮೌನಿಪಾಲ । ಹಿತ । ಕಾರಿ ಎನಿಪೆ ಸಕಲ ಜಗಕೆ ಮೌನಿಪಾಲ । ಕಾರ್ಯವೆನ್ನೊಳಿರಲು ಮುದದಿ ಮೌನಿಪಾಲ । ದಯ । ಬೀರಿ ತಿಳುಹೆನಲ್ಕೆಪೇಳ್ದ ಮೌನಿಪಾಲ ॥ ೨ ॥

ರಾಗ ಪಂತುವರಾಳಿ - ರೂಪಕ

ಏನನೆಂಬೆ ಮುನಿಪ ಗೌತಮ। ಎನಗೆ ಕಾಂತಿ । ಹೀನವಾಗಿ ತೋರ್ಪುದಾಶ್ರಮ । ಧ್ಯಾನಯೋಗ ಸಾಧನವ । ವಿಧಾನದಂತೆ ನಿರತ ವ್ರತವ । ಪೂರ್ಣಗೊಳಿಸೆ ಸನ್ನಾಹಗಳಿ । ಗೇನುಪಾಯ ಕಾಣೆನಯ್ಯ ॥ ೧ ॥ ಭೇದ ವಿಡದೆ ಪೇಳ್ವೆ ನಿನ್ನಲಿ । ಕ್ರೋಧಗೊಳದೆ । ಆದರಿಪುದು ತ್ವರ್ಯದಿಂದಲಿ । ವಾದಿಸುವೊಡೆ ಸಮಯವಿಲ್ಲ । ಖೇದಮಪ್ಪ ಬಗೆಯಿದಲ್ಲ । ಮೋದಗೊಂಡು ಗಮಿಸುತಜನ । ಪಾದಕೆರಗಿ ಸಾಧಿಸದನು ॥ ೨ ॥ ಸಲ್ಲಲಿತೆಯಾಹಲ್ಯೆ ಎನುವಳು । ವಿಧಿಯ ತನುಜೆ । ಚೆಲ್ವೆಯಾತನಲ್ಲಿ ಇರುವಳು । ನಿಲ್ಲದವಳ ಕೇಳಿ ವರಿಸಿ । ಇಲ್ಲಿರುವುದು ತಪವ ನಡೆಸಿ । ಎಲ್ಲ ಕಾರ್ಯ ನಿರ್ವಹಿಪಳು । ಫುಲ್ಲನೇತ್ರೆ ಸುಗುಣೆಯುವಳು ॥ ೩ ॥ ಭೂತಳವ ಮುಹೂರ್ತ ಮಾತ್ರದಿ । ಚರಿಸಿ ಬಹನಿ । ಗಾತ ನೀವ ಸುತೆಯ ತ್ವರಿಯದಿ । ರೀತಿಯರಿತು ಕೊಂಡು ಕಮಲ । ಜಾತನಾಜ್ಞೆಗೊಳುತ ದಿವಿಜ । ನಾಥಪೋದನಾತಗರಿದು । ಪ್ರೀತಿಯಿಂದ ನೀನೊಲಿಪುದು ॥ ೪ ॥

ರಾಗ ಕಾಂಬೋಧಿ—ಝಂಪೆತಾಳ

ಎನಲೆಂದ ನೆಲೆದೇವ । ಮುನಿವರೇಣ್ಯನೆ ನಿನ್ನ । ಮನಕೆ ಸೊಗಸಪ್ಪುದೇನಯ್ಯ । ಘನತರದ ಸಂಸಾರ । ವಸಧಿಯೊಳು ಬಸವಳಿವು । ದನುಕಂಡು ದಣಿಯದಾದೆ ಎಲಾ ॥ ೧ ॥ ಸತಿಸುತರು ಧನಕನಕ । ಕ್ಷಿತಿಯು ಸರ್ವಸುಭೋಗ । ಮತಿವಂತ । ರದರ ಬಯಸುವರೆ । ಸತತ ತಪದಿಂದ ಸದ್ಗತಿಯ ಸಾಧಿಪಗೆ । ದುರ್ಗತಿಗಿಳಿಪ । ತೆರವ ಬೋಧಿಪೆಯಾ ॥ ೨ ॥ ತಿಳಿದಿರುವೆ ನೀನೆಂದು । ತಿಳುಹಿಸಿದೆ ಸಕಲರೀ ಕೆಲಸ ಸಾಧಿಸಲು ಲೋಕದಲಿ । ಪುಳಿವುದೆ ಪ್ರಪಂಚ । ಕೈಕೊಳು ಗ್ರಹಸ್ಥಾಶ್ರಮದಿ । ಸುಲಭದಿಂ ಮುಕ್ತಿವಶವಹುದು ॥ ೩ ॥ ಅತ್ರಿಯಂತಿರ್ಪನಾ । ಪಾವನ ವಸಿಷ್ಠಂಗೆ । ಪತ್ನಿ ಇಲ್ಲವೆ ಸುರಾಸುರರ । ಪೆತ್ತವನ ಪುಣ್ಯ ಚಾರಿತ್ರ್ಯ ಬಣ್ಣಿಪನಾರು । ಚಿತ್ತದೊಳು ತಿಳಿದು ನಡೆಯೆನಲು ॥ ೪ ॥ ಸರಿನುಡಿದೆ ನಿನ್ನಾಜ್ಞೆಯಂತೆ । ವಿರಚಿಪೆನಿದಕೆ ಧರೆಯುಚರಿಸಲು ಸುರಕುಲೇಂದ್ರ । ತೆರಳಿ ಪೋದವ ಬರುವ ಮೊದಲು ವರಿಸಲುಪಾಯ । ವರಿಯೆನೆನೆ ವಿಧಿತನಯನೆಂದ ॥ ೫ ॥

ವಾರ್ಧಿಕ್ಯ

ತಪವ ಕೆಲಕಾಲದಿಂ ನಡೆಸಿ ಸಿದ್ಧಿಯ ಗೈದ । ಸಫಲದಿಂದಿಳ್ಳಿಗೈವುತ ಶೀಘ್ರದಿಂದ್ವಿಮುಖ । ಕಪಿಲೆಯಂ ನಿರ್ಮಿಸುತ ಪೂಜಿಸಿ ಪ್ರದಕ್ಷಿಣೆಯ ಬರಲು ಧರೆ ಸಂಚರಿಸುವ ॥ ಅಪರಿಮಿತ ಪುಣ್ಯಕಿಮ್ಮಡಿಯಹುದು ನಿಜಸರಿ । ತ್ರಪವೇಣಿಯ್ಯಂವರಿಸಲೈದು ನಾಬಹೆನೆನುತ । ಸುಪವಿತ್ರನವನ ಸಂತೈಸಿ ಕಮಲಜನೆಡೆಗೆ ಕಳುಹಿತಾಪೊರಮಟ್ಟನು ॥ ೧ ॥

ರಾಗ ದೇಶಿ —ಅಷ್ಟತಾಳ

ಸಾರಿಗೌತಮ ವಿಧಿಯಡಿಗೆರಗಲು । ಕಾರಣೀಕನ ಕುಳ್ಳಿರಿಸು । ತುಪಚಾರವೆಸಗುತಲೆಂದನು ॥ ೧ ॥ ಬಂದುದೇಕೆ ಮುನೀಂದ್ರನೆನ್ನಿಂದಪ್ಪ । ಹೊಂದಿಕೆಯನೀ ತಿಳುಹೆಸಲು ನಡೆ । ತಂದು ನಾರದ ಮಣಿಯುತ ॥ ೨ ॥

ಕಂದ

ಮುನಿಗೌತಮನಂ ಈಕ್ಷಿಸಿ । ವಿನಯದಿ ಕರಮುಗಿವುತೆಂದ ನಿನ್ನಾಗ

ಮನದಿಂ ॥ ಮನಕತಿಚೋದಿಗಮೆನಲಾ । ಮಣಿದುಸುರಿದ ದೈನ್ಯದಿಂದ ವಿಧಿಯಸ್ನಾಗಲ್ ॥ ೧ ॥

ರಾಗ ಬೇಗಡೆ-ಏಕತಾಳ

ಲಾಲಿಸೆನ್ನ ಮಾತ । ವಿಧಾತ । ಕಾಲಕಳೆದೆ ತಪದೊಳಗಂಪೊಸ । ತಾಲೋಚನೆಯನು । ಪೇಳಲು ಬಂದಿಹೆ ॥ ಪಲ್ಲ ॥ ಪರಿಗ್ರಹಿಸುತ ಸತಿಯು । ತಪವನು ವಿರಚಿಸಿಲನುಮತಿಯು । ಪಾಲಿಸಿ । ಕರುಣದಿ ತವಸುತೆಯ । ನಿತ್ರುಪ । ಚರಿಸುತೆನ್ನ ವ್ಯಥೆಯ । ಪರಿ । ಹರಿಸೆನ್ನುತ ಪದ । ಕೆರಗಿ ಕೇಳ್ದಿ ಗುಣ । ಭರಿತ ಶರಣ ಸು । ದ್ಧರಣ ಕೃಪಾಂಬುಧಿ ॥ ೧ ॥

ರಾಗ ಆರ್ಯ

ಉತ್ತಮನೆನಿಸಿ ಗೃಹಸ್ಥಾಶ್ರಮದೊಳು । ಮುಕ್ತಿಯ ಕಾಂಬುತ್ಸವ ವೆನುತಾ । ಭಕ್ತಿಯಿಂದ ಮಣಿಯುತ್ತಿರಲಜನಿಗೆ । ಬಿತ್ತರಿಸಿದ ಸುರ ಮುನಿ ನಗುತಾ ॥ ೧ ॥

ರಾಗ ಬಿಹಾಗ್ - ರೂಪಕ ತಾಳ

ಅಹುದು ಮುನಿಪ ಪೇಳ್ದ ಮಾತು । ಸಹಜವೆನ್ನ ಮನಕೆ । ಸಹಿಸಿ ಕಷ್ಟಗಳನು ತಪದಿ ಬಹುಬಳಲ್ದನಿದಕೆ ॥ ೧ ॥ ಪುಲ್ಲನೇತ್ರೆ ಸುಗುಣೆ ನಮ್ಮ । ಹಲ್ಯೆ ಸಚ್ಚರಿತ್ರೆಯು । ನಲ್ಲನಾಗೆ ಎರಕ ನೀತ । ನಲ್ಲದಿಲ್ಲ ನಿಶ್ಚಯ ॥ ೨ ॥ ಯಾಚಿಪ ನಿಂಗೀವುದೆನ್ನಾ । ಲೋಚನೆಗೆ ಸಮವು । ಯೋಚನೆಯಾಕಿದಕೆ ಕಾರ್ಯವಾಚರಿಪುದು ಶುಭವು ॥ ೩ ॥

ರಾಗ ಕೇದಾರಗೌಳ - ಅಷ್ಟತಾಳ

ಸರಸಿಜಭವನೆಂದ ಸರಿಯಾದರೇನ್ಗೈವೆ । ಧರೆಯ ಮುಹೂರ್ತದಲಿ । ಚರಿಸಿಬಹನಿಗೀವೆ ತರುಣಿಯನೆಂದು ನಿ । ರ್ಧರಗೈದೆ ನಾದಿಯಲಿ ॥ ೧ ॥ ಪಣವನು ನಡೆಸುವೆ । ನೆನುತಲೆನ್ನಾಜ್ಞೆಯೊ । ಳನಿಮಿಷಾಧಿಪ ಪೋಗಿಹ । ಕ್ಷಣ ತಡೆಯದೆ ಬಹ । ತನುಜೆಯ ನಿನಗೀವು । ದನುಚಿತ ಮಪ್ಪುದಯ್ಯ ॥ ೨ ॥ ತ್ರಿದಶ ತಿರುಗಿ ಬಪ್ಪ । ಮೊದಲಾಗಿ ಪಣವನೀ । ಒದಗಿನಿಂ ನಡೆಸಿದರೆ । ಪದುಮನೇತ್ರೆಯ ನೀವೆ । ನಿದು ಸಿದ್ಧವೆನಲಾತ । ಮುದವ ತಾಳಿದ ಮನದಿ ॥ ೩ ॥

ಭಾಮಿನಿ

ಕೇಳಿ ನಾರದ ನುಡಿದ ಸಾಸುರ । ಪಾಲಕನಿಗೆಂತಹುದೊ ಪಣವಿದ । ಪೇಳಿದಂದದಿ ನಡೆಸಲಸದಳವೆನಲು ಗೌತಮನು ॥ ಕಾಲಿಗೆರಗುತಲೆಂದ ನಾಜ್ಞೆಯು । ಪಾಲಿಸೆನಲೊಪ್ಪಂಕೊಡಲು ಶುಭ । ಕಾಲವೊದಗಿದುದೆನುತ ನಾರದ ಪೊರಟನಾ ಸಭೆಯು ॥ ೧ ॥

ರಾಗ ಕಾಂಬೋಧಿ - ಝಂಪೆತಾಳ

ವಿಧಿತನಯನಿಂತರುಹಿ । ತೆರಳಲಾ ಗೌತಮನು । ವಿಧಿಯಂತೆ ಸಂಕಲ್ಪಗೈದು । ಸದಮಲದ ಮಂತ್ರಜಲ ಪ್ರೋಕ್ಷಿಸಲು ಕಪಿಲೆಯಾ । ದುದು ಪ್ರಸವ ಕಾಲವನುಸರಿಸಿ ॥ ೧ ॥ ಅಮಿತ ಭಕ್ತಿಯೊಳದಕೆ । ನಮಿಸಿ ಪೂಜಿಸುತಲಾ । ಯಮಿಪ ಪ್ರದಕ್ಷಿಣೆಯಗೈದು । ಕಮಲಜಗೆ ಸಾಷ್ಟಾಂಗ ವಂದಿಸುತಲಿರ್ದನಾ । ಭ್ರಮರ ಕುಂತಳೆಯ ನೀಡೆನುತ ॥ ೨ ॥ ಧರೆಯಂ ಮುಹೂರ್ತದಲಿ । ಚರಿಪ ಪಣವೆಂದು ನಾ । ನೊರೆದ ಕಪಿಲೆಗೆ ಪ್ರದಕ್ಷಿಣೆಯ । ವಿರಚಿಸುತಲರೆಕ್ಷಣದಿ । ಕೇಳಿದರೆ ನಿನಗೆಂತು । ತರಳೆಯನು ಕರೆದೀವೆನೆಂದ ॥ ೨ ॥ ಸಾರಸಾಸನ ವೇದ । ಸಾರಶಾಸ್ತ್ರ ವಿಚಾರ । ಸಾರುವುದು ಇನಿತುಗೈದವಗೆ । ಧಾರುಣಿ ಪ್ರದಕ್ಷಿಣೆಯ । ಪುಣ್ಯದಿಂದಧಿಕ ಫಲ । ಸೇರುವುದು ಸಿದ್ಧವೆನುತಿರಲು ॥ ೩॥ ಆದುದನನುಸರಿಸಿದೆನು । ಪದುಮ ಸಂಭವನಿನ್ನ । ಹದನ ಬೇರಿರೆ ಮಾಳ್ಪುದೇನು । ಬದಲೊಂದನರಿಯೆನಾ । ತುದಿ ಬುಡ ವಿಚಾರಿಸೆನೆ । ವಿಧಿಮೆಚ್ಚಿ ಮುನಿಪಗಿಂತೆಂದಾ ॥ ೪ ॥

ರಾಗ ಧನ್ಯಾಸಿ - ಏಕತಾಳ

ಸರಿ ಸರಿ ನೀಗೈದಿರುವ ಕಾರ್ಯವಿದು । ಪರಿಕಿಸಿದಡೆ ನಿಗಮಾಗನು । ಧರಣಿಯ ಚರಿಸುತ ಬರುವುದಕಿಮ್ಮಡಿ । ದೊರೆವುದು ಫಲವೆಂಬುದು ಸಮ ॥ ೧ ॥ ಅಲ್ಲಗಳೆವ ನಾನಲ್ಲವು ಮನದೊಳು । ತಲ್ಲಣಗೊಳದಿರು ಸಾಮದಿ । ಪುಲ್ಲನೇತ್ರೆಯಾಹಲ್ಯೆಯ ಕೊಡುವೆನು । ನಿಲ್ಲದೆ ವರಿಸೈ ಪ್ರೇಮದಿ ॥ ೨ ॥ ನಂದನೆಯಳ ಕರದೆಂದ ನೆನ್ನಪಣ । ದಂದವರಿತು ಮುನಿವಂದ್ಯನು । ಒಂದು ಮುಹೂರ್ತದಿ । ಕುಂದದನೆ ದೃಢಮನ । ದಿಂದಲಿಳೆಗೆ ಬಲ ಬಂದನು ॥ ೩ ॥ ಅದಕಾನೀವೆನು ಪದುಮದಳಾಂಬಕಿ । ಮುದದಿಂ ನೀ ಬಾಳೆನ್ನುತ । ವಿಧಿ ಮಂತ್ರೋಕ್ತದಿ ಚದುರೆಯನೊಪ್ಪಿಸಿ । ಸದಮಲಗೆಂದನು ಪರಸುತ ॥ ೪ ॥

ರಾಗ ಸಾರಂಗ - ಅಷ್ಟತಾಳ

ನಿನಗಿತ್ತೆ ಮುನಿಕುಲೇಂದ್ರ । ಎನ್ನಯ ಮೋಹದಣುಗೆಯ ಸುಗುಣ ಸಾಂದ್ರ । ದಿನದಿನದೊಳು ಸೇವೆ । ಯನು ಗೈಸುತಿವಳಿಗೆ । ಅನುಕೂಲ ನಾಗಿ ಬಾಳು । ಸಂತಸದೊಳು ॥ ೧ ॥ ಸಾರಿ ನೀನಾಶ್ರಮಕೆ । ತಪದೊಳಿರು । ಬೇರೆಣಿಸದೆ ಮನಕೆ । ತಾರುಣ್ಯದಿಂದಾಗಿ । ನಾರಾಯಣನು ಸುಖ । ತೋರಿ ಪಾಲಿಸುವನೆಂದು । ಕಳುಹಿದನಂದು ॥ ೨ ॥

ಕಂದ

ವಿಧಿ ಬೀಳ್ಕೊಡಲಾಗೌತಮು । ಸುದತಿಯ ಕರಕೊಳುತ ಪೋಗಲಾಶ್ರಮದೆಡೆಗಂ ॥ ಮುದದಿಂದುಬ್ಬುತಲಿತ್ತಲು । ತ್ರಿದಶಾಧಿಪ ಚರಿಸುತಿರ್ದ ನಿಳೆಯಾಂಭರದೊಳ್ ॥ ೧ ॥

ರಾಗ ಸೌರಾಷ್ಟ್ರ - ತ್ರಿಪುಟ ತಾಳ

ಸಿಕ್ಕಿದಳು ವಿಧಿ ತನೂಜೆ ಎನ್ನನು । ಮಿಕ್ಕವವರಾರಿಹರು ತ್ರಿಜಗದಿ । ತಕ್ಕುದೀ ಬಂಧುತ್ವವೆನುತಲಿ । ಶಕ್ರ ಬರಲು ॥ ೧ ॥ ಆರ ಕಂಡರು ನುಡಿಸ ದಿದಿರಿಗೆ । ದಾರಿ ಪಿಡಿದೈತಹರ ದಂಡಿಸಿ । ಸಾರುತಿರೆ ಪೇತೆಂದು ಪೇಳಿದ । ನಾರದಾಂಕ ॥ ೨ ॥ ತಡೆ ನಿಮಿಷ ನೀ ಬರಿದೆ ಕಷ್ಟವ । ಪಡುವುದೇತಕೆ ಪುಣ್ಯ ಫಲವಿರೆ । ಮಡದಿಯಹಳಾಹಲ್ಯೆ ತಿಳಿದುದ । ನುಡಿವೆನೊಂದು ॥ ೩ ॥

ರಾಗ ಬೇಗಡೆ - ಅಷ್ಟತಾಳ

ಬಲುವಿಧ ಬಳಲಿದೆ ಬಾಪುರೆ ವೀರ । ತಿಳುಹುವೆನೊಂದು ನಾನರಿತ ವಿಚಾರ । ನಳಿನಭವನ ಮನದೊಲವನರಿವೆನೆಂದು । ನಲವಿಂದ ನಾಪೋಗೆ । ಕಳೆಯಿತವಧಿ ಎಂದು । ನಳಿನದಳಾಕ್ಷಿಯನು । ಗೌತಮುಮುನಿಗೊಲಿದೀವಂ ದದೊಳಿರ್ಪನು । ಯೋಚಿಸಿಬಲು । ಕಳವಳದಿಂದ ನಾ ಪೊರಟು ಬಂದಿಹೆನು ॥ ೧ ॥ ಕುಸುಮಗಂಧಿಯನೀಯನೀ । ವ್ರತವ ಗೈದರೆ ಶೋ । ಭಿಸುವ ದಾಳ್ವಿಕೆಯೆನಲಿ ಕುಸುರಿದೆನದನು । ಸಾಧಿಸದೆ ಹಿಂದುಳಿದುದೇನು । ಗೌತಮ ಬಲು ಕುಶಲದೊಳೊಯ್ಯುವನು । ಇಂತಾದಮೇಲಸಮ ಸಾಹಸಿ ನೀನೆಸಗುವುದೇನು ॥ ೨ ॥

ರಾಗ ಪಾರವಿ - ಏಕತಾಳ

ನೀನೇನೊರದರು ನಾನೊಡಬಡೆವಿಧಿ । ಯಾನಂದದೊಳಿನ್ನ । ತಾನಂಬಿಸಿ ಹುಲು ಮೌನಿಗೀವುತವ । ಮಾನವನೊಡ್ಡುವನೆ ॥ ೧ ॥ ಮತಿಹೀನರ ಸೃಜಿಸುತ ನಿರತವು ನಮ । ಗತಿಕಷ್ಟವಗೊಳಿಸ । ಸುತೆಯ ಬಗೆಯೊಳೀಗತಿಗೈದರೆ । ಶತಧೃತಿಯಹಿತನುದಿವಕೆ ॥ ೨ ॥

ಭಾಮಿನಿ

ನಿರತ ಸಂಪ್ರೀತಿಯಲಿ ಪಾಲಿಪ । ಹರಿಹರರು ಇಡಕೇನೆನೆಂಬರು । ಧರೆಯನಾಳ್ವರು ನಗರೆ ನಾಕದೊಳಿರುವುದಿನ್ನೆಂತು ॥ ಮೆರೆಯುತನ್ಯರಿಗಿತ್ತ ರಾಕೆಯ । ಬೆರೆವುತೊಂದಿನ ಸುಖಿಸದುಳಿದರೆ । ಸುರಕುಲಾಧಿಪನಲ್ಲ ದಿಟವೆಂದಿತ್ತನಂಬುಗೆಯ ॥ ೧ ॥

ರಾಗ ಕೇದಾರಗೌಳ - ಝಂಪೆ ತಾಳ

ಇಂತುಸುರಿಮುನಿವರನ್ನಾ । ಬೀಳ್ಕೊಳುತ । ಚಿಂತಿಸಿದ ಸುರಪ ತನ್ನಾ ಸಂತೈಸಿ ಕಳುಹುತಜನು । ಬಡಜೋಗಿ । ಗೆಂತು ಸುತೆಯನ್ನಿತ್ತನು ॥ ೧ ॥ ಋಷಿಕುಲಾಧಿಪ ತ್ರಿಜಗದಿ । ಸನ್ಮಾನ್ಯವೃಷಿಯೊರೆವನಲ್ಲ ಪಥದಿ । ಬಸವಳಿವುದೇಕೆನ್ನುತ । ತೆರಳಿ ವಿಧಿ । ಗಸಮಬಲನೆಂದ ಮಾತ ॥ ೨ ॥

ರಾಗ ಪೂರ್ವಿ - ರೂಪಕ ತಾಳ

ಧಾರುಣಿಯ ಸಂಚರಿಸಿ ಬಂದೆ । ಸಾರಸಾಸನ । ತೀರಿತು ನೀನೆನಗೆ ಪೇಳ್ದ ಚಾರುಶಾಸನ । ಬೇರೆಣಿಸದೆ ನೀಡೆನಗೆ ಕುಮಾರಿಯಾಕೆಯ । ಸೇರಿ ನಿನ್ನದಯದೊಳಾಳ್ವೆ । ನಾಕಪದವಿಯ ॥ ೧ ॥ ಇನ್ನೇನೊರೆವೆ ಸತಿಯಹಲ್ಯೆ । ಪುಣ್ಯವಂತಳು । ಪೂರ್ಣ ಭಾಗ್ಯ ಕೊಡೆಯನೆನಿಪ । ನಿನ್ನಸೇರ್ದಳು । ಬಣ್ಣಿಸಲೇನಿಹುದು ಜವದಿ । ಮನ್ನಿಸಾಕೆಯ । ಧನ್ಯನಾದೆನೆನಲು ಪೇಳ್ದ । ನಡೆದ ಚರಿತೆಯ ॥ ೨ ॥

ರಾಗ ಮುಖಾರಿ - ಏಕತಾಳ

ದಣಿದೆ ಶಭಾಸು ಇಂದ್ರ । ಸುಗುಣ ಸಾಂದ್ರ ॥ ಪಲ್ಲ ॥ ಅಣುಗೆಯ ಮೇಲಣ । ಮನದಿಂದೆನ್ನಯ । ಪಣವನು ತೀರ್ಚಿದೆ । ಘನಯುತನಹುದೈ ॥ ೧ ॥ ವಿಧಿಸಿದ ಕಾಲದಿ । ಮೊದಲೊದಗಿದವಗೆ । ಮುದದೊಳೀವೆ ।

ನೆಂದುವ ನುಡಿ ನುಡಿನೆಯ ॥ ೭ ॥ ಮತಿಯುತ ನಿನ್ನಿಂದಲತಿತ್ವರ್ಯದಿ ಮುನಿ । ಪತಿ ಗೌತಮು । ಸುತ್ರ್ರುತ ಪತಿಕರಿಸಿದ ॥ ೩ ॥

ಭಾಮಿನಿ

ಪುಣ್ಯ ಫಲವಿದ್ದಂತೆ ಲಭಿಪುದು । ಹೆಣ್ಣು ಹೊನ್ಮಣ್ಣುಗಳು ಬರಿದೆ । ಬಣ್ಣಿಪುದು ವಿಕ್ರಮದಿ ಸಾಧಿಸಲಸದಳವು ನಿನಗೆ ॥ ಹೆಣ್ಣದಾದುದೆನುತ್ತಮುನ ದೊಳು । ಖಿನ್ನನಾಗದೆ ಗಮಿಸಿನೀ ಬಿಡು । ಗಣ್ಣರಂ ಪಾಲಿಸಿ ದಿವದಿಸುಖ ದಿಂದ ನೆಲಸೆಂದ ॥ ೧ ॥

ರಾಗ ಮುಖಾರಿ - ಏಕತಾಳ

ಭಾಪು ಮೆಚ್ಚಿದೆ ನಿನಗೆ । ಬಣ್ಣದ ನುಡಿಗೆ । ನೀ ಪೇಳಿದ ತೆರಕೀಪಣದಂತೆ । ಸಂತಾಪ ಪಡಿಸಿ । ಕಡೆಗೀಪರಿ ಗೈದೆಯ ॥ ೧ ॥ ಕೊಡು ಮೊದಲೆಂದ ತೆರದಿ ಸುತೆಯ । ಮಾತಿಗೆ ತಪ್ಪಿ ಕೆಡಿಸಬೇಡವೊ ನಿನ್ನಗತಿಯ । ವೃಢಪರಿಮನುಮುನಿ ಗಡಣ ನಿನ್ನ । ದುರ್ನಡತೆಗೆ ಮೆಚ್ಚರು । ಬಿಡಿಸಿದನೆಂದಿಗು ॥ ೨ ॥

ರಾಗ ಕಾಂಬೋಧಿ - ಝಂಪೆ ತಾಳ

ಲೋಕೇಶ ನೆಂದನೀ । ಪಾಕಶಾಸನನೆಂದು । ಜೋಕೆಯಂತಪ್ಪಿಯೆನ್ನಿದಿರು । ಕಾಕುತನದಿಂದ ದು । ರ್ವಾಕುಗಳಹದೆ ಮರಳಿ । ನಾಕದೊಳಗಿಹುದು ಸುಖ ನಿನಗೆ ॥ ೧ ॥ ಮಾತುತಪ್ಪಿದ ಪರಮ ಪಾತಕಿಯು ನೀನಾಗಿ । ಚಾತುರ್ಯ ನುಡಿಪೆಯೆನ್ನೊಡನೆ । ನೀತಿಬೋಧಿಪಡೆ ನೀನೇತರವ । ವಿಶ್ವಾಸ ಘಾತಕಿಯೆ ನೀಚ ಪಾಮರನೆ ॥ ೨ ॥ ಇಂದ್ರನಿಂತರುಹಲರ । ವಿಂದಭವ ಸಭಿಕರೊಡ । ನೆಂದ ನೆನ್ನಿದಿರು ನಿಲಗೊಡದೆ । ಮಂದಮತಿಯಂತಳ್ಕಿರೆಂದೆ ನಲು ಸಜ್ಜನರ । ವೃಂದ ಮುಳಿಸಿಂದಿದಿರು ಬರಲು ॥ ೩ ॥

ಕಂದ

ಪರಿಕಿಸುತೆಲ್ಲರ ಸುರಪತಿ । ಯರಿತನಿವರ ನಿದಿರೊಳೋರ್ವ ಕಾದುವುದನುಚಿತ ॥ ತೆರಳುತ ನಿರ್ಜರರೊಡನಿದ । ನೊರವುತ ಕರತಹೆನೆನುತ್ತ ಮರಳಿದ ದಿವಕಂ ॥ ೧ ॥

ರಾಗ ಸೌರಾಷ್ಟ್ರ - ತ್ರಿಪುಟ ತಾಳ

ಕರೆದು ನಿರ್ಜರರೊಡನೊರೆದ ವಿಧಿ । ಧರೆಯ ಸಂಚರಿಸುತ ಮುಹೂರ್ತದಿ । ಬರಲು ತರುಣಿಯ ನೀವೆನೆನಲತಿ । ತ್ವರ್ಯದಿಂದ ॥ ೧ ॥ ಸುತ್ರ್ರುತ ವಧಿಗೆ ಬರುವ ಮೊದಲೇ । ಪುತ್ರಿಯುಳ ಗೌತಮಮುನಿಗಿತ್ತುದು । ಯುಕ್ತವ ಹುದೆನಲೊರದರಾದಿವಿ । ಜೋತ್ತಮಂಗೆ ॥ ೨ ॥ ಮೊದಲೆ ನಮ್ಮಭ್ಯುದಯ ಕಾತನು । ಕುದಿವ ಮತ್ಸರದಿಂದ ಸೃಜಿಸು । ತ್ತಧಮನಿಗೆ ವರವಿತ್ತು ಕಳುಹುವ । ಕದನಕಿದಿರು ॥ ೩ ॥ ಸೃಷ್ಟಿಕರ್ತನೆನುತ್ತಲೀಕೋ । ಪಿಷ್ಟರಿಂದ ನ್ಯಾಯ ನಡತೆಯು ದಿಟ್ಟಿಸುತ್ತಲಿ ಸುಮ್ಮನಿರೆ ಬಹು । ಕಷ್ಟವಹುದು ॥ ೪ ॥

ರಾಗ ಮಾರವಿ - ಏಕತಾಳ

ಈ ತೆರ ಕಷ್ಟ ವಿಧಾತ ಗೈದ ಮೇಲೇ । ತಕೆ ದಿವಪತಿಮಗೆ । ಖ್ಯಾತನಾದ ಸುರನಾಥನಾಶ್ರಿತರು । ಪೇತುಗರೆನಿಸುವುದೆ ॥ ೧ ॥ ಮಾನಯುತನಿಗವ । ಮಾನಗಳೊದಗಲು ಪ್ರಾಣದ ಹಂಗೇನು । ಚಾನಾಹಾಸಿಯ ನೆಸಗುವುದೀಕ್ಷಣ । ಸೇನೆಯೊಡನೆತೆರಳಿ ॥ ೨ ॥ ಎನೆ ಕೇಳುತ್ತಲಿ ಘನವರೂಥಸುರ । ದನು ಕೂಡುತ ಭರದಿ । ರಣದುತ್ಸಾಹದಿ । ಕನಲುತ್ತಲಿಪೊ । ಕ್ಕನುವಿಧಿಯಾಲಯಕೆ ॥ ೩ ॥

ಭಾಮಿನಿ

ಸತ್ಯಲೋಕವ ಪೊಕ್ಕುದಿವಿಜರ । ಮೊತ್ತ ನಾಲ್ದೆಸೆಕವಿದು ನೆರೆದ ಮು । ಹಾತ್ಮರಂ ದಂಡಿಸುತಿರಲು ಕಾಣುತ್ತ ಖತಿಯಲ್ಲಿ ॥ ಕೃತ್ತಿವಾಸನ ತೆರದಿ ಕಿಡಿಗೆದ । ರುತ್ತ ಕಮಲಜನೆದ್ದವರಸದ । ಉತ್ತರಿಲು ಮಾರಾಂತು ಮಾರುತ ನೆಂದ ಮೂದಲಿಸಿ ॥ ೧ ॥

ರಾಗ ಭೈರವಿ - ಅಷ್ಟ ತಾಳ

ಭಳಿರೆ ವಾಣೀಶನಿನ್ನ । ಬಾಳುವೆಸುತು । ಇಳೆಯ ಸಂಚರಿಪ ಪಣ । ತಿಳುಹಿಸುರೇಂದ್ರನ । ಕಳುಹಿ ಮೌನಿಪಗಿತ್ತೆ । ಲಲನೆಯ ನೆಲೊಡುಗುಣ ॥ ೧ ॥ ಮೊದಲು ಬಂದವ ಗೀವುದು । ಎನ್ನಯಪಣ ವದಮುದದಲಿ ಮರೆದು । ತುದಿಮೊದಲರಿಯದೆ । ತ್ರಿದಶರಕರತರೆ । ಕದನವಿಲೇನಾಗದು ॥ ೨ ॥ ನಿರತ ನಿನ್ನಾಶ್ರಿತರು । ಲೋಕದಿ ಕೀರ್ತಿ । ಭರಿತರುಗುಣಯುತರು । ಸುರರೆಂಬ ಭಾವನೆ । ಮರೆದು ನಮ್ಮೊಡೆಯಗೀ । ತೆರ ಕೃತ್ಯಗೈದೆ ಎಲ್ಲೈ ॥ ೩॥ ಪೇಳ

ದಂದದಿ ಸುತೆಯು । ವಾನಿಪಗಿತ್ತೆ । ಕೇಳವೆನ್ನಯ ನೀತಿಯು । ಹಾಳಿಸಗಿದ ನಿನ್ನ ಬಾಳ್ವೆಯು ಸುರಪತಿ । ಖೂಳತನದಿ ನಿಶ್ಚಯು ॥ ೪ ॥ ಕಳಕೊಂಡೆ ಶಿರವೊಂದನು ।ವೊದಲೆಸುತೆ। ಯುಳನೆವದಿಂದ ನೀನು । ಉಳಿದುದಕಳಿಗಾಲ ತೋರುವೆನೆನುತಲಿ । ನುಳಿಸಿಂದ ಶರವೆಚ್ಚನು ॥ ೫ ॥

ಕಂದ

ಬಳಿಗಂ ಹೊದ್ದದ ತೆರದಲಿ। ನಳಿನಾಸನಶಕ್ತಿಯಿಂದ ತಳದೆಲ್ಲವನುಂ। ಕಲಹವಗೆಲಿದ್ವೆತೆರಲಾ। ತಿಳಿಯುತಲದ ಪೇಳ್ದ ನಗ್ನಿ ತಡೆದಾತನೊಳಂ ॥ ೧ ॥

ರಾಗ ಶಂಕರಾಭರಣ - ಮಟ್ಟತಾಳ

ಭಳಿರೆ ಲೇಸು ಕಾರ್ಯಗೈದೆ ನಳಿನಸಂಭವ । ಸಲಹುವಾತ ಸೃಷ್ಟಿ ಕರ್ತನೆಂದು ಪಾದವ । ಒಲ ವಿರೋಧಿ ನಂಬಿದುದಕೆ । ಬಳಲಿಸುತ್ತಲಿ ಕಳಿದುಮಾನ ತೋರ್ದೆ ತಕ್ಕ । ಫಲವನಿಂದಿಲಿ ॥ ೧ ॥ ಮಾನ ಕಳೆವರನ್ನ ರಿಲ್ಲ ತಾನೆ ತನ್ನಯ । ಹಾನಿ ಬರಿಸಿಕೊಂಬೆ ತಿಳಿಯದಾದೆ ನಿರ್ಣಯ। ಜ್ಞಾನ ಶೂನ್ಯನಾದ ಗೀರ್ವಾಣರೆರೆಯನು । ಕ್ಷೋಣಿ ಬೇಗ ಸಂಚರಿಪ ವಿಧಾನವರಿ ಯನು ॥ ೨ ॥ ಬರಿದೆ ದಣಿಸಿದ್ಯಾಕೆ ವೊದಲೆ ಒರೆಯಲಾತನು । ತೊರೆದು ಸತಿಯು ತೆರಳುತಿರ್ದ । ಸೃಷ್ಟಿಕರ್ತನು । ಹಿರಿಯ ನೀತಿಯಂತೆ ಪೊರೆವ ನೆನುನ ನಿನ್ನನು । ನಿರತ ಪೂಜಿಪಂಗೆ ತೋರ್ದೆ ತಕ್ಕ ಫಲವನು ॥ ೩ ॥ ಹಿರಿಯ ಕಿರಿಯ ಹಿತಾಹಿತವ ನರಿಯೆ ಮರುಳನು । ಸುರಪನಿಂದು ಭ್ರಾಂತನಾಗಿ ನೆರಹಿ ಸುರರನು । ಧುರಕೆಯೆನ್ನೊಳಿದಿರಿಗಾಗಿ ಮುದದಿ ಬಂದುದು। ವುರಿಯ ಶಲಭ ಕುಲವುಮು । ತ್ತಿದಂದವಾದುದು ॥೪॥ ಮರುಳ ಜನರನೆಲ್ಲ ಭ್ರಾಂತ ರೆನುವ ತೆರದೊಳು। ಮರೆದು ನ್ಯಾಯ ಒರೆವೆ ಪರಿಕಿಸೆನುತಲೆಸೆಯಲು । ಒರಿಯ ಗೈವುತಜನು ವರುಣ ನಿರುತಿ ಮುಖ್ಯರ। ಮರಳಿಸಲ್ಕೆ ಕೆಡವುತೆಂದ ನಾಗಸುರವರ ॥ ೫ ॥

ರಾಗ ಭೈರವಿ - ಏಕತಾಳ

ಜರಡೆಂದನು ವಿಧಿ ನೀನು । ಒಲು । ಸುರರ ಗೆಲಿದ ಶೌರ್ಯವನು । ಮೆರೆಸಲು ಎನ್ನಿದಿರಿನಲಿ। ಮುಂ। ದ್ವರಿಯದಿರ್ಕೈ ದೈರ್ಯದಲಿ ॥೧॥ ಬಾಳಿರೆ ನಾಕದೊಳೆಂದು । ಸಿ । ನ್ನೀಳಿಗೆಗಾಗಿರಲೆಂದು । ಹಾಳಿಸಗಿದೆ ಗರ್ವದಲಿ ಕಡೆ । ಗಾಲವು ಬಂತಿಂದಿನಲಿ ॥ ೨ ॥ ಹರಿಹರರಾಶ್ರಯದಿಂದ। ನಾ। ವಿರಲು

ಸೃಜಿಸಿ ಖಳವೃಂದ। ಪರಿಪರಿ ವರಗಳನಿತ್ತು । ಸೀ । ಒರಿಸುವೆದಿವಕಾಪತ್ತು ॥ ೩ ॥ ದುಷ್ಟರ ವಧಿಸುವ ಬಗೆಗೆ। ಶ್ರಮ । ಪಟ್ಟು ತಿಳುಹಿ ಹರಿಹರರ್ಗೆ । ಕಷ್ಟವ ಪರಿಹರಿಸಿದೆನು । ಸುರ। ಗಿರ್ಷ್ಟವ ಕರೆದಿತ್ತಿಹೆನು ॥೪॥ ನೆರವಾಗಿರೆ ನೀನೆನಗೆ। ಧರೆ । ಚರಿಸಲಟ್ಟುತನ್ನರಿಗೆ। ತರಳೆಯು ಸಿತ್ತವಮಾನ । ಗೈ । ದರುಹುವೆ ದುರ್ನುಡಿ ಹೀನ ॥ ೫ ॥ ಸಲುಗೆಯನಿತ್ತುದರಿಂದ । ಸೀ । ಗಳ ಹುವೆ ತೊಲಗಿದಿರಿಂದ। ಛಲಗೈದರೆ ಸುಮನಸರ । ಕುಲ । ವಳಿವುದು ತಿಳಿ ನಿರ್ಧಾರ ॥ ೬ ॥ ಕೇಳುತ ನಾಲ್ದೆಸೆಗಳಲಿ । ಸುರ । ಜಾಲಮುಸುಕೆ ಪಾತಿ ಯಲಿ। ಮೂಲ ಶಕ್ತಿ ಕೊಳಲಜನು । ಉರಿ। ಜ್ವಾಲೆಯು ಹತ್ತಿದುದಿನ್ನು ॥ ೭ ॥

ವಾರ್ಧಿಕ್ಯ

ತಳಮಳಿಸೆ ಮೂಲೋಕ ಬ್ರಹ್ಮದಂಡದ ಹತಿಗೆ। ಉಳಿಗಾಲವಿಲ್ಲೆಂದು ಸುರರು ಕಂಡೆಡೆ ಸಾರೆ। ವಲವೈರಿ ಕಂಡಂಜಿ ಸಮರಮಂ ಬಿಟ್ಟೋಡಿ ನಾಕಕ್ಕೆ ತಂದು ಮನದಿ ॥ ಹಲವು ಹಂಬಲಿಸುತೆಂದನು ಸತಿಯು ನೆವದಿಂದ। ಬಳಲಿಸಿದೆ ನಿರ್ಜರರ ಬಳಗಮಂಬರಿದೆ ಮುನಿ । ತಿಲಕ ನಾರದಗೆ ಭಾಷೆಯ ನಿತ್ತು ಹಾಳಾದುದೆನ್ನ ಬಾಳುವೆ ಎನ್ನುತ ॥ ೧ ॥

ಕಂದ

ಮಾನವಳಿದು ನಾಕದಿ ಗೀ । ರ್ವಾಣರ ಒಡೆತನವನೆಂತು ವಿರಚಿಪೆನೆ ನುತಂ ॥ ಮೌನದೊಳಿರಲಾ ಶಿಖಿ ಪವ। ಮಾನಾದ್ಯರು ಪೇಳ್ದರಾಗ ಕಳವಳ ಗೊಳುತಂ ॥ ೧ ॥

ರಾಗ ತೋಡಿ - ತ್ರಿಪುಟ ತಾಳ

ಚಿಂತಿಪುದೇತಕಯ್ಯ । ನಿರ್ಜರರೆರೆಯ । ಅಂತರಂಗದೊಳಿಂತು ದುಗುಡವ। ನಾಂತು ಕುಳಿತಿಹುದೇಕೆವದನದ। ಕಾಂತಿ ಕುಂದಿರಲೇನು ಪರಿ ಭವ ಬಂತು ತಿಳುಹಿಸು ದಂತಿವಾಹನ ॥ ೧ ॥ ಹರಿಹರರೊಲುಮೆಯೊಳು । ಸುಕ್ಷೇಮದೊ । ಳಿರುವೆವು ನಾಕದೊಳು। ಸರಸಿರುಹಭವನಿಂದ ಹೊದ್ದದು। ದುರಿತಗಳು ಸಂಗರದ ಸೋಲದಿ। ಕೊರತೆಯುಪ್ಪುದೆ। ಸೃಷ್ಟಿಕರ್ತನ । ಕರುಣವಳಿದರೆ। ಮರುಗಲೇತಕೆ ॥೨॥ ಹೆಣ್ಣು ಹೊನ್ಮಣ್ಣುಗಳು। ಸೇರ್ವದು ಪೂರ್ವ । ಪುಣ್ಯದ ಘಟನೆಯೊಳು। ಎಣ್ಣದಾ ಬಗೆ ಪಾಲಿಸೈ ಬಿಡು। ಗಣ್ಣು

ರನು ಎಂದೆನಲು ಮನನೊಳು । ಖಿನ್ನನಾಗುತ ಲೊರದನಾ ಶತ । ಮನ್ಯುವಿಧಿ
ಸುತೆಯನ್ನು ನೆನೆವುತ ॥ ೩ ॥

ರಾಗ ಯಮುನಾ ಕಲ್ಯಾಣಿ - ಝಂಪೆ ತಾಳ

ಹಾಳಿಸಗಿದೆನು ಎನ್ನ । ಬಾಳುವೆಯನದನು । ಪೇಳಿ ಫಲವನು ಕಾಣೆ । ವಿಧಿಯಿಂದಾದುದನು । ಬಾಲೆಯಾಹಲ್ಯೆಯನು । ವರಿಸುವಾತುರದಿ । ಭೂಲೋಕ ಸಂಚರಿಸಿ । ನಡೆತರಲು ಪಥದಿ ॥ ೧ ॥ ಸುರಮುನಿಪ ಕರೆದೆನ್ನೊಳೊರೆದ ವಂಚಿಸಿ ನಿನ್ನ । ತರುಣಿಯನು ಗೌತಮಂ । ಗಿತ್ತನೀನಿದಕೆ । ಬರಿದೆ ಬಳಲಿವೆ ಎನಲು । ನೆರೆಯದಿರಲೊಂದು ದಿನ । ಸರುವಥಾದಿವದಿ ಬಾಳಿರಲಾರೆನೆಂದು ॥ ೨ ॥ ಕರತಟ್ಟಿ ಭಾಷೆಯಂ । ನರುಹಿದೆನು ಮೂಲೋಕ । ಚರಿಪರೆಲ್ಲರೊಳೊರದು । ಪರಿಹಾಸಗೈವ । ಸುರರೊಡೆಯನೆನಗಿನಿತು । ಪರಿಭವವು ಒದಗಲೆಂ । ತಿರುವೆ ಮೊಗತೋರಿಸುತ । ನಿರತ ನಾಕದಲಿ ॥ ೩ ॥

ರಾಗ ಬೇಗಡೆ - ಅಷ್ಟತಾಳ

ಧೀರವೀರೋದ್ಧಾರ ಸುರವರ್ಯ । ನೀನಿದಕೆ ಸುಮ್ಮನೆ । ಗಾರುಗೆಟ್ಟಿರಲೆಂತಹುದು ಕಾರ್ಯ । ವಾರಿಜಾಸನ ನಿನ್ನ ವಂಚಿಸಿ । ನಾರಿಯಂ ಗೌತಮನಿಗಿತ್ತರೆ । ಊರನಗಲುವುದೇತಕೈ । ಪ್ರತಿಕಾರದಿಂ ನುಡಿ ಪೂರವಿಸುವುದು ॥೧॥ ನಡುನಿಶಿಗೆ ಮುನಿಯಾಶ್ರಮದ ಬಳಿಗೆ । ಒಮ್ಮತದೊಳೆಲ್ಲರು । ನಡೆದು ಕುಕ್ಕುಟ ಮೂಗಿನಾ ಕೂಗೆ । ಮಡದಿ ಉದಯವಿದೆನುತ ಎಚ್ಚರ । ಪಡಿಸಿ ಪತಿಯ ಸ್ನಾನಕಾ ನದಿ । ಎಡೆಗೆ ಕಳುಹುವಳೊಡನೆ ಯತ್ನದಿ । ದೃಢ ಕೆಡಿಸಿನೆರೆ ಜಡಜನೇತ್ರೆಯ ॥ ೨ ॥ ನಿತ್ಯ ನಿಷ್ಠೆಗಳೆಲ್ಲ ತೀರಿಸುತ । ಮುನಿಪಾಲ ಮರಳುವ । ಮಿತ್ರನುದಯಕೆ ವೇಳೆಯರಿಯುತ್ತ । ಮತ್ತ ಕಾಶಿನಿಯೊಡನೆರಮಿಸತ । ಲಿತ್ತ ನಡೆತರೆ ಪೇಳಿದಂದದಿ । ಕೃತ್ಯಗೈದನೆನುತ್ತ ಸಕಲರು । ಬಿತ್ತರಿಪರೆನಲರ್ತಿಯಾಂತನು ॥ ೩ ॥

ರಾಗ ಜಂಜೂಟಿ - ರೂಪಕ ತಾಳ

ಲೇಸು ಕಾರ್ಯವರುಹಿದೆ । ವಾಣೀಶನೆನ್ನನು । ಭಾಷೆಯಿತ್ತು ತಪ್ಪಿಮಾನ । ಘಾಸಿಗೈದನು । ಮೋಸವಿದರೊಳಿಲ್ಲ ನಡೆಸೆ । ವಾಸಿ ಪಂಥವ । ಅಸರೋಜಾಕ್ಷಿಯನು ಕೂಡಿ । ತಾಳ್ವೆ ಸರಸವ ॥ ೧ ॥ ಎಂದು ಮನದೊ

ಳುಬ್ಬುತಿರಲು । ಇಂದ್ರನಾಗಲು । ಸಂದರವಿಯು ಪಶ್ಚಿಮಾಬ್ಧಿ । ಗಂದು ನಿಶಿಯೊಳು । ಒಂದೆ ಮತದೊಳಿಳಿದರಿಳೆಗೆ । ಗಂಧ ವಾಹನ । ಹೊಂದುತನಲ ವರುಣ ಸಹಿತ । ಬಂದರಾಕ್ಷಣ ॥ ೨ ॥

ಕಂದ

ಆ ದಿವಿಜೇಶಂ ನಿಶಿಯೊಳು । ಕಾದಿರ್ದಂ ಮುನಿವರೇಂದ್ರನಾಶ್ರಮದೆಡೆಯಂ ॥ ಸಾಧಿಸಿ ನಿಷ್ಠೆಯ ಗೌತಮನಾದಿನ ಪವಡಿಸಲಹಲ್ಯೆ ಸೇವೆಯೊಳಿರ್ದಳ್ ॥ ೧ ॥

ವಾರ್ಧಿಕ್ಯ

ಹತ್ತಿದುದು ನಿದ್ರೆಯಾತಂಗೆ ತಿಳಿದಡನು ವಿಧಿ । ಪುತ್ರಿಯೊಂದೆಡೆ ಪವಡಿಸಲಿಕೆ ಕಣ್ಣಾಲಸ್ಯ । ವೆತ್ತಿರುವ ವೇಳೆಯಲಿ ಉದಯಮಂ ಸೂಚಿಸುವ ತೆರದಿ ಮಾರುತ ಬೀಸಲು ॥ ಒತ್ತಿನೊಳು ವರುಣ ಸಾಧ್ವಿಯ ವಂಚಿಸುವೆನೆಂದು । ಮುತ್ತಿದಂ ಕಿರುವನಿಗಳಾಗಿ ನಾಲ್ದೆಸೆಗಳಂ । ಸತ್ರಾಮಗನುವಾಗುತನಲ ಚರಣಾಯುಧಂ ತಾನೆನಿಸಿ ಬಳಿಸಾರುತ ॥ ೧ ॥

ರಾಗ ತೋಡಿ - ಅಷ್ಟತಾಳ

ಕೊಕ್ಕೋಕೋ ಎಂದು । ಕುಕ್ಕುಟ ಕೂಗಿತು । ದಿಕ್ಕೆಲ್ಲ ಕೇಳ್ವಂತೆ ಕೊಕ್ಕೋಕೊ । ಅಕ್ಕೋ ರವಿಯುದಯಕ್ಕೆ ಬರುವನೀಗ । ದಕ್ಕದು ನಿದ್ರೆಯು ಕೊಕ್ಕೋಕೊ ॥ ೧ ॥ ತಕ್ಕುದಾದ ಸ್ನಾನಕ್ಕೆ ವೇಳ್ಯವಿದು । ಅಕ್ಕರೆಯಿಂದೇಳಿ ಕೊಕ್ಕೋಕೊ । ಅರ್ಕಗರ್ಘ್ಯವನೀಯಲಿಕ್ಕೆ ಮುಹೂರ್ತವು । ಪಕ್ಕನೆ ಬರುವುದು ಕೊಕ್ಕೋಕೊ ॥ ೨ ॥

ಕಂದ

ಈ ಪರಿಯಿಂ ಕೋಳಿಯ ಧ್ವನಿ । ಯಾ ಪಾವನೆ ಕೇಳುತೆದ್ದು ಕಾಳಿತಾಕ್ಷಣಕಂ ॥ ನಾಪವಡಿಪುದನುಚಿತವೆಂ । ದಾ ಪತಿಯಂನಲುಗಿಸುತ್ತ ಕರೆದಿಂತೆಂದಳ್ ॥ ೧ ॥

ರಾಗ ಕಾವೇರಿ - ತ್ರಿಪುಟ ತಾಳ

ಕೋಳಿಕೂಗಿದುದಲ್ಲ । ಏಳೆನ್ನ ನಲ್ಲ । ಮೇಲಾದ ನಿದ್ರೆಗೆ । ವೇಳೆಯಿನ್ನಿಲ್ಲ । ಕಾಲಕಾಲಕು ಎಚ್ಚರದೊಳನು । ಕೂಲಮಾಗಿಯೆ ನದಿಗೆ ಪೋಗುವ । ಕಾಲ ಒದಗಿದುದಮಿತಕೀರ್ತಿ ವಿಶಾಲ ಸದ್ಗುಣಶೀಲಮುನಿಪತೆ ॥೧॥

ಇಷ್ಟು ದಿವಸ ನೇಮ । ನಿಷ್ಠೆಯ ನಿಯಮ । ಕೆಟ್ಟುದಿಲ್ಲವಿದೇನು । ಕಷ್ಟವಿಂದಮನಾ । ತುಷ್ಟಿಯಿಂದೊಳಪಟ್ಟ ಸಿದ್ಧಿಯ । ಬಿಟ್ಟು ನರಕದೊಳ್ಳಿ ಬಲು ನಿ । ಕೃಷ್ಟಗತಿಗೊಡಂಬಟ್ಟಪೆಯ । ಮಮ ಭೀ । ಷ್ಟಪಾಲಿಪ ಶ್ರೇಷ್ಠ ಮೂರುತಿ ॥ ೧ ॥

ಭಾಮಿನಿ

ವನಜಮುಖಿ ಈ ತೆರದಿ ಕಾಂತನ । ತನುವಲುಗುತೆಚ್ಚರಗೊಳಿಸಲಾ । ಕ್ಷಣದಿ ಮುನಿವರನೆದ್ದು ಕುಳಿತತಿಜಾಡ್ಯತೆಯನಾಂತು ॥ ಮನದೊಳೆಣಿಸಿದ್ದ ಕ್ಷೋಭ್ಯವೇನಿದು । ದಿನಪನುದಯದ ಕಾಲವಿಂದಿನೊ । ಳಿನಿತು ಬೇಗದೊಳೊದಗಿತೇನೆಂದೆನುತ ಸತಿಗೆಂದ ॥ ೧ ॥

ರಾಗ ಭೂಪಾಳಿ - ಝಂಪೆ ತಾಳ

ಉದಯ ಬೇಗವಿದೇನೆ । ಮದಗಜ ಸನ್ನಿಭಯಾನೆ । ಹದನ ಯೋಚಿಸೆ ಕಾರ್ಯ । ವೊದಗಿತಾಶ್ಚರ್ಯ ॥ ಅಧಿಕ ಜಗಕಿದು ನಾರಿ । ವಿಧಿಯ ಮೋಹದ ಕುವರಿ । ಸದಮಳ ಸುಚಾರಿತ್ರೆ । ಪದುಮದಳ ನೇತ್ರೆ ॥ ೧ ॥ ತಕ್ಕ ಸಮಯವಿದಲ್ಲ । ಕುಕ್ಕುಟಕೆ ಮತಿಯಿಲ್ಲ । ರಕ್ಕಸರ ಮಾಯೆಯೊ ಶಿವನೆ ಬಲ್ಲ ॥ ಅರ್ಕನುದಯಕ್ಕೆ ಬರಲಿಕ್ಕಹುದು ವೇಳ್ಯವೆನೆ । ಪಕ್ಕನೆ ಕೇಳಿಸಿತು । ಕೊಕ್ಕೋಕೊ ಎಂದು ॥ ೨ ॥

ರಾಗ ಆರಭಿ - ಅಷ್ಟತಾಳ

ಅಲಿಸಾಧ್ವನಿ ಪ್ರಿಯ । ಜಾಲವೇ ಮುನಿರಾಯ । ಕೋಳಿಕೂಗಿದುದಲ್ಲವೇ । ಮಾಯಕವೆ ॥ ಬಾಲ ಭಾಸ್ಕರನುದಯ ಸೂಚಿಪ ವೇಳೆಯಲಿ ಹಿಮದಾವರಣದಿಂ । ಗಾಳಿ ತಂಪಿನೊಳೇಳ್ವ ಬ್ರಾಹ್ಮೀ ಕಾಲವನು ನೀ ಹಾಳುಗೈವೆಯ ॥ ೧ ॥ ಎಂದಿನಂದದಿ ಸ್ನಾನಕೆಂದು । ಪೋಗುವ ಮನವಿಂದಿಲ್ಲದಾದುದೇನು । ಸುಗುಣ ನೀನು । ಮಂದಗಮನೆಯ ಪ್ರೇಮಪಾಶದ ಬಂಧನದಿ ಸೆರೆಸಿಲುಕಿ ನಿಷ್ಠೆಗೆ । ಹಿಂದುಳಿದನೆಂದೆನುತ ಸಕಲರು । ಮುಂದೆ ಲೋಕದಿ ನಿಂದೆ ಗೈವರು ॥ ೨ ॥

ಭಾಮಿನಿ

ನುಡಿಯುತಿರೆ ಹೊರವಲಯ ವೀಕ್ಷಿಸಿ । ದೃಢವೆನುತ ನಿಶ್ಚಯಿಸಿ ಬಲು ಪರಿ । ಯಡರಿ ನಿದ್ರೆಯ ಭರದೊಳೀಪರಿ ತೋರಿತೆಂದೆನಗೆ ॥ ತಡವ

ಗೈದರೆ ನಿತ್ಯದಾಹ್ನಿಕ । ಕೆಡುವುದಿದು ದಿಟವೆಂದೆನುತಲವ । ಮಡದಿಯುಳ ಸಂತವಿಸಿ ವೇಗದಿ ನಡೆದ ನದಿಯೆಡೆಗೆ ॥ ೧ ॥

ರಾಗ ಆರ್ಯ

ಯಮಿವರನೀಪರಿ ಸಾರಲು ದ್ವಾರವ । ಸಮತೆಯಿಂ ಬಂಧನಗೈವುತಲಿ । ಸುಮಗಂಧಿನಿಯಾಶ್ರಮದಿ ಪವಡಿಸ । ಲ್ಕಮರಾಧೀಶನು ತವಕದಲಿ ॥ ೧ ॥ ಕಮಲಜನಣುಗೆಯ ರಮಿಸುವೆ ತಾನೀ । ಸಮಯಕೆ ಯತ್ನದೊಳೆಂದೆನುತ । ಭ್ರಮೆಯಿಂದಲಿ ಗೌತಮ ರೂಪಾಂತಾ । ಭ್ರಮರಕುಂತಳೆಗುಸಿರಿದ ಮಾತ ॥ ೨ ॥

ರಾಗ ಹಂಸಧ್ವನಿ - ರೂಪಕ ತಾಳ

ನೀರಜಾನನೆ ಮೋಹನೆ ಘನೆ ॥ ಪಲ್ಲ ॥ ದ್ವಾರತೆರೆ ವಿಚಾರವರಿಯದೆ । ಘೋರ ನಿಶಿಯೊಳ್ದೂರ ಸರಿದೆ । ಕಾರಗತ್ತಲೆ ಊರಮುಸುಕಿದೆ । ಸಾರಸ ಸಖ ಬಾರನುದಯಕೆ ॥ ನೀರಜಾನನೆ ॥ ೧ ॥ ಕುಂದದೆಚ್ಚರದಿಂದ ನದಿಯು । ಬಂದಾಮುನಿಪನೆಂದಾದರದಿ । ನಿಂದಾಳಿದಿರುಯಿಂದಾನ್ಸೈದಿದು । ಮುಂದಾದುದರಿಂದ ಮರಳಿದೆ ॥ ೨ ॥

ಕಂದ

ಎಚ್ಚರಗೊಳುತಾ ಮಾನಿನಿ । ಯಚ್ಚರಿ ಪಟ್ಟಾಗ ಬೇಗಬರುವೆನೆನುತಂ ॥ ಸಚ್ಚಿತ್ತದೊಳೆಣಿಸುತ್ತಿರೆ । ದುಶ್ಚರಿತಂ ರಮಿಪೆನೆಂದು ಮಗುಳಿಂತೆಂದಂ ॥ ೧ ॥

ರಾಗ ಫೀಲು — ಅಷ್ಟತಾಳ

ಪದುಮದಳಾಂಬಕಿ ಮದಗಜಯಾನೆ । ಒದಗಿನಿಂ ಕದ ತೆರೆ ಸದಯೆ ಪ್ರವೀಣೆ ॥ ನದಿಯೆಚ್ಚರಿದುದಿಲ್ಲ । ಉದಯಕಾಲವಿದಲ್ಲ ವಿಧ ವಿಧ ಕಷ್ಟದಿ ಬೆದೆಬೆಂದೆನಲ್ಲ ॥ ೧ ॥ ಚಳಿಮಳೆಯೊಳು ಸಾರಿ ಬಳಲಿದೆ ಬಾರೀ । ತಿಳಿಯದೆ ನಿನಗಿದು ಲಲನೆ ವೈಯಾರಿ ॥ ನಿಲಲಾರೆ ನಾ ಹೊರವಲಯದೊಳೀತೆರ । ಛಲದಿ ತೊರೆದು ದಯ ಮಾಳಿದು ನಿದ್ರಿಪೆಯಾ ॥ ೨ ॥

ರಾಗ ಸಾಂಗತ್ಯ - ರೂಪಕ ತಾಳ

ಈ ತೆರದಲಿ ಸುರನಾಥ ನುಡಿದ ಮೃದು । ಮಾತನಾಲಿಸಿ ಬಲು ವಿಧದಿ ॥ ಪ್ರೀತನುದಣಿದನೆಂದಾತುರದಿಂದ್ವಾರ । ವಾತತೂಕ್ಷಣದೊಳು ತೆರೆದು ॥ ೧ ॥

ವಲ್ಲಭನೆಂದು ಕೈಗೊಟ್ಟು ಕತ್ತಲೆಯೊಳಾ । ಹಲ್ಯೆಯು ಕರತರುತವನ ॥
ಸಲ್ಲಲಿತೆಯ ಭಕ್ತಿಯಲ್ಲಿ ಚರಣಸೇವೆ । ನಿಲ್ಲದೆ ಕೈಗೊಳುತಿರಲು ॥ ೨ ॥
ಅಂತರ್ಯಕರಿವಾಗದಂತೆ ನೂತಾಡುತ್ತ । ಪಂತಿವಾಹನ ಬಲುವಿಧದಿ ॥ ಸಂ
ತೈಸುತಲಿ ಮುನಿಕಾಂತೆಯ ರಮಿಸುತೇ । ಕಾಂತದೊಳಿರ್ದನಾಶ್ರಮದಿ ॥೩॥

ಭಾಮಿನಿ

ಅರಸ ಕೇಳ್ಳೆ ನಿದ್ರಿಸಿದ ಫಣಿ । ವರನ ಬಾಯೊಳಗಿರುವ ರತುನವ ।
ಕರತುಡುಕಿ ವಶಗೈದವನವೊಲ್ಸುರಪ ನಿರಲಿತ್ತ ॥ ತೆರಳಿ ಗೌತಮ ಸ್ನಾನಕೆನು
ತಲಿ । ಪರಿಕಿಸಲು ನದಿಗೆಚ್ಚರಿಲ್ಲದ । ತೆರವರಿತು ಬಲು ಬೆರಗುಗೊಳುತವ
ಮನದೊಳಿಂತೆಂದ ॥ ೧ ॥

ಶ್ರೀರಾಗ - ಏಕತಾಳ

ಮೋಸಹೋದೆನು ಉದಯುವೆಂದು । ಸೂಸುವ ಕತ್ತಲೆಯುಲಿವ ।
ಲೇಶವು ಹಿಂಜರಿದುದಿಲ್ಲ । ಬೇಸರಾಂತೆ ಸ್ನಾನದಭಿಲಾಷೆಯೊಳೀ ಸಾರಿ
ಬಂದು ॥ ೧ ॥ ನಿಚ್ಚನಾನೈದಲು ಭರದಿ । ಯೆಚ್ಚರಗೊಳ್ಳುತ ನದಿ । ಹೆಚ್ಚು
ವಳಾನಂದವಾಂತು । ಚೆಚ್ಚಿಹಳಾಶ್ಚರ್ಯವಿಂತು ॥ ೨ ॥ ಬೀಳುವ. ಮಳೆಯ
ಚಳಿಗಾಳಿಯನ್ನು ತಾಳಲಿಂತು। ಪೇಳಲೇನು ನಾಲ್ಕು ದೆಸೆಯಿಂ । ಗೋಳೆಂದು
ಕೇಳುತ್ತಲಿದೆ ॥ ೩ ॥ ಫುಲ್ಲನೇತ್ರೆ ವಲ್ಲಭೆಯಾ । ಹಲ್ಯೆವನದಲ್ಲಿ ವೋರ್ವ ।
ಳ್ತಲ್ಲಣಗೊಳ್ಳದೆ ಯೆಂತು । ನಿಲ್ವಳೊ ನಾನಲ್ಲಿಗೈವೆ ॥ ೪ ॥

ಕಂದ

ಪರಿಕಿಸೆ ಸುಜ್ಞಾನದಿ ಮುನಿ । ವರ ನಟ್ಟಿರುಳೆಂದೆನುತ್ತ ತಿಳಿದತಿ ಜವ
ದಿಂ ॥ ಸರಿದಾಶ್ರಮ ಬಾಗಿಲೊಳಾ । ತರುಣಿಯನೆಚ್ಚರಿಪೆನೆಂದು ಕರೆದಿಂ
ತೆಂದಂ ॥ ೧ ॥

ರಾಗ ಬಿಲಹರಿ · ಅಷ್ಟತಾಳ

ಕೇಳೆನ್ನ ಮನದನ್ನೆ ಬಾಲೆಯಹಲ್ಯೆ । ಕೋಳಿ ಕೂಗಿದುದೇಕೊ ನಿಶಿ
ಯಿರುದ್ದಲ್ಲೆ । ನಾನಿನ್ನಿರಲೊಲ್ಲೆ ಏಳೇಳೆನ್ನನಲ್ಲೆ ॥ ೧ ॥ ನದಿ ಎಚ್ಚರಿತುದಿಲ್ಲ
ಹದನವೇನೆಂಧು । ತುದಿಗೆ ಜ್ಞಾನದಿ ನೋಡೆ ನಡುನಿಶಿಯೆಂದು । ವೇಗದೊ
ಳಿಲ್ಲಿ ಬಂದು । ಬಾಯಾರಿಹೆನಿಂದು ॥ ೨ ॥ ಬೀಸುವ ಚಳಿಗಾಳಿ ಸಹಿಸದು

ಕಾಣೆ । ಸೂಸುವ ಮಳೆಯು ಘಾಸಿಪುದು ನಿನ್ನಾಣೆ ॥ ಬೇಸರವೆ ಪ್ರವೀಣೆ ।
ದ್ವಾರವ ತೆರೆ ಜಾಣೆ ॥ ೩ ॥

ಕಂದ

ಏನಿದು ವಿಪರೀತವಿದೀ । ಕಾನನದೊಳಗಿಂದಿಗೆಂದು ಬಲುಬಗೆ
ಯಿಂದಂ । ಮಾನಿನಿ ಯೋಚಿಸುತಿರಲಾ । ವಾಸೀಶಂಪೇಳ್ದ ನಾಗ ಸಂಪ್ರೀತಿ
ಯೊಳಂ ॥ ೧ ॥

ರಾಗ ಆರಭಿ - ಏಕತಾಳ

ಪದುಮಗಂಧಿನಿ ಶಶಿವದನೆ ಮೋಹದ ಕಣೆ । ವಪಗಿಸಿ । ಕದವನೀ
ತೆರೆಯೆ ॥ ಬೆದರುತೆಂದಳು ಪರಸುದತಿಯು ನಿಶಿಯೊಳೀ । ವಿಧಪೇಳ್ವ
ಹದನವೇನರಿಯೆ ॥ ೧ ॥ ಬೆಳಗಾದುದೆಂದು ದೃಢ । ತಿಳಿಯದ್ಯೆಐದಮುನಿ ।
ತಿಲಕ ಗೌತಮ ನಾನೆ ಕಾಣೆ ॥ ಒಳಗೊಬ್ಬ ಗೌತಮ । ಒಳಿಯೊಳಗಿಹ
ಹೊರ । ವಳಯದೊಳಾರೆಂದಳ್ಜಾಣೆ ॥ ೨ ॥

ಭಾಮಿನಿ

ಏನು ದುರ್ಘಟವೆನುತ ಮುನಿವರ । ತಾನೆಣಿಕೆಗೊಳಲಿಂದ್ರ ಸಘು
ಗಲು । ಮಾನಿನಿಯು ಕೇಳಿದಳು ಮಾಯವೊ ಭೀತಿಯೇನೆನಲು ॥
ಮಾನವಂತೆಗೆ ಪೇಳ್ದನಾಗೀ । ರ್ವಾಣರಧಿಪತಿ ತಪ್ಪನೆಸಗಿದೆ । ಮಾನಪ್ರಾಣವ
ನುಳುಹಿ ಪಾಲಿಸೆನುತ್ತ ಕೈಮುಗಿದ ॥ ೧ ॥

ವಾರ್ಧಿಕ್ಯ

ಎಲವೊ ಬ್ರಾಹಿರ ಹೇಡಿ ದುರ್ಮತಿ ದುರಾಚಾರಿ । ಕುಲವಂತೆಯುಂ
ಕೆಡಿಸಿ ದಥಮಪಾಮರನೀಚ । ತಿಳಿದು ದುಷ್ಕೃತ್ಯವೆಸಗಿವೆಯಲ್ಯೆ ಬಾಳ್ವೆ
ಸುಡು ಸುರರಾಳ್ತನವ ಸುಮ್ಮನೆ ॥ ಕಳೆದೆ ಮದಗರ್ವದಿಂದೊಲಿಸಿದೆಯ
ದುರ್ಗತಿಯು । ಲ್ಲಲನೆಯನ್ನಂನಿನಿತು ಕಳವಳಕ್ಕೊಳಗೈದೆ । ವಳವರಿಯದೀ
ತೆರನ ಕೆಲಸವಾದುದು ಮೌನಿ ತಿಲಕ ನೀ ಸಲಹೆಂದಳು ॥ ೧ ॥

ರಾಗ ಸೌರಾಷ್ಟ್ರ - ತ್ರಿಪುಟ ತಾಳ

ಮನದಿ ಯೋಚಿಸುತಿರಲು ಮುನಿವರ । ನಿನಿತರಿತ್ತುದ್ವಾರವನು ಭೇದಿಸಿ ।
ಮುನಿಸಿನಿಂದೊಳಸರಿದು ಪೇಳ್ದನು । ವನಿತೆಯೊಡನೆ ॥ ೧ ॥ ಘಾತವೆಸಗಿದೆಯೆನ್ನ

ನಿಶಿಯೊಳು । ಮಾತಿನಿಂದೊಡಬಡಿಸಿ ಕಳುಹುತ । ಈತನನು ಒಳಕರೆದು ನೆರೆದೆಯು । ಪ್ರೀತಿಯಿಂದ ॥ ೨ ॥ ಫಡಫಡೆಲೊ ಸುರಪಾಲ ನಿನ್ನನು । ಕೆಡು ಕೋಪರಿ ಕರೆದಡೆಯು ಮುನಿ । ಮಡದಿಯೆಂಬುದನರಿಯದಾದೆಯು । ಕಡು ಹಿನಿಂದ ॥ ೩ ॥ ಉನ್ಮತ್ತನಿ ನೀನೀರ್ವರೀದು । ಷ್ಕರ್ಮ ನಡೆಸಿದಿರಕಟ ಬಡ ಮುನಿ । ಸನ್ಮತಿಪನೆಂದರಿತಿರೇ ಮದ । ಹಮ್ಮಿನಿಂದ ॥ ೪ ॥ ಸುಡುವೆನೀ ವರ್ಣನೊಮ್ಮೆನ್ನುತಲಿ ಕಡೆಯ ಕಾಲದ ಮೃಡನ ತೆರದೊಳು । ಕಿಡಿಗೆದರಿ ನಡುನಡುಗಿ ಮಾನಿನಿ । ನುಡಿದಳಾಗ ॥ ೫ ॥

ರಾಗ ನೀಲಾಂಬರಿ - ಏಕತಾಳ

ಅಪರಾಧ ಕ್ಷಮಿಸು ಜೀಯ । ನಾ ತಿಳಿಯದೆ ವಿಪರೀತವಾಯ್ತು ಕಾರ್ಯ । ಸುಫಲದಾಯಕ ನಿನ್ನನು । ಎಚ್ಚರಿಸಿದೆ । ತಪಸಿನಾಚರಣೆ ನಾನು ॥ ೧ ॥ ಕುಕ್ಕುಟ ಕೂಗಿದೊಂದು । ಕೇಳಿದೆಯಲ್ಲೊ । ತಕ್ಕುದೀ ಸಮಯವೆಂದು ॥ ತಕ್ಕೈಸಿ ಕಳುಹಿದೆನು । ತಿಳಿಯದಾದೆ । ತಕ್ಕಿನ ಬಗೆಗಳನ್ನು ॥ ೨ ॥ ಕದವನ್ನು ಬಂಧಿಸುತ । ನಿದ್ರಿಸಲಾನು । ಉದಯವಿದಲ್ಲೆನ್ನರ್ಥ ॥ ಸದಿಗೈದಿ ಬಳಲಿದೆನು । ತೆರೆ ಬಾಗಿಲೆಂದು । ಸದಯ ನಿನ್ನಂತೆ ಪೇಳ್ದನು ॥ ೩ ॥

ಭಾಮಿನಿ

ತೆರೆದುದ್ವಾರವ ನೀನೆನುತ್ತೊಳ । ಕರೆದು ಕಾಲನ್ನೊತ್ತಿ ಸರಸವ । ಬರಿಸಿದೆನು ಹೊರತನ್ಯ ಭಾವನೆಯಣ್ಣದಿಂದಿನಲಿ ॥ ಅರಿಯದಾದೆನು ಕಪಟವೆಂಬುದ । ಮರವುತಪರಾಧಗಳ ಕರುಣದಿ । ಚರಣದಾಸಿಯನುದ್ಧರಿಸುಯೆಂದಳಲಿ ಪೊರಳಿದಳು ॥ ೧ ॥

ರಾಗ ಭೈರವಿ - ಅಷ್ಟ ತಾಳ

ಎಲೆ ಮದಾಂಧಳೆ ನಿನ್ನನು । ಬಲ್ಲೆನು ಸಾಧ್ವಿ । ಕುಲವತಿಯೆಂಬುದನು । ಒಳಕರೆವುತಲೀತನೊಳು ಬೆರೆದಂತರ್ಯ ತಿಳಿಯೆ ನಾನೆಂಬುದೇನು ॥ ೧ ॥ ಕಾಲವಲ್ಲದ ಕಾಲದಿ । ಪತ್ನಿಯ ಸಾನು । ಕೂಲಸುಖಾಗಮದಿ ॥ ಮೇಲಾಗಿ ಮನಸಿಡುವನೆ ಬಲ್ಲಿದನೆಂಬುದಾಲೋಚಿಸದೆ ಮದದಿ ॥ ೨ ॥ ತಲ್ಲಣಗೊಳ್ಳದಿಂದು । ಕೂಡಿದರಿಂದ । ಕಲ್ಲಾಗಿ ಪಥದಿನಿಂದು । ಎಲ್ಲವರೊದ್ದಾಡದಲ್ಲಿರು ಚಳಿಮಳೆಯಲ್ಲಿ ಯೋಚಿಸದೆ ಕುಂದು ॥ ೩ ॥

ರಾಗ ನೀಲಾಂಬರಿ - ರೂಪಕ ತಾಳ

ಮುನಿವರನಿತ್ತಿಹ ಶಾಪವ । ನೆನವುತಲೆಂದಳು ಮಾಸಿಸಿ । ಮುನಿವರಿಯದೆ ಸಾನೆಸಗಿರು । ವನುಚಿತ ಕಾರ್ಯದಲಿ ॥ ಘನಮಹಿಮನು ನೀ ಮುನಿದರೆ ಎನಗಿಲ್ಲವು ಗತಿ ಮುಂದಕೆ ॥ ಜನುಮವಿದೆಂದಿಗೆ ಬರುವುದೊ । ಯೆನುವದನಾನರಿಯೆ ॥ ೧ ॥ ಶಿಲೆಯಾಗುತಲಿಂತಿರುವುದು । ಚಳಿಮಳೆಗಾಳಿ ಬಿಸಿಲಿನೊಳು । ತುಳಿತುಳಿದೆಲ್ಲರು ಬಲುವಿಧ । ಹಳಿವರು ಅಕಟಕಟಾ ॥ ಬಳಸಿದದುರ್ದರ ಪಾತಕತೊಲಿಗಿಸಿ ತವಪದ ಸೇವೆಯು । ಸಲವಿಂದಲಿಗ್ಯೆ ಸುತ್ತಲಿ । ಸಲಹೈ ಗುಣ ನಿಧಿಯೆ ॥ ೨ ॥

ವಾರ್ಧಿಕ್ಯ

ಈ ತೆರದೊಳಳಲಿ ಮುನಿನಾಥನಂಘ್ರಿಯ ಬಿಡದೆ । ಕಾತರಿಪ ಸತಿಯ ಕಂಡಾತತೂಕ್ಷ್ಣಣಕವನ । ಖಾತಿ ಹಿಂಜರಿದು ತುಸು ಪ್ರೀತಿ ಪುಟ್ಟಲ್ಕೆ ಕರೆದಾತರುಣಿಗಿಂತೆಂದನು ॥ ಯಾತುಧಾನರ ಕುಲವ ಘಾತಿಸುವ ಬಗೆಗೆ ಶ್ರೀ ನಾಥರಾಮಾಖ್ಯೆಯಲಿ ಭೂತಳದೊಳುದಿಸಿಬಹ । ಸಾತನಡಿಸೋಕಲು ಪುನೀತಳಹೆನೀನೆಂದು ಮಾತ ಸುರನಾಥಗೆಂದ ॥ ೧ ॥

ರಾಗ ಪಂತುರಾವಳಿ-ಅಷ್ಟತಾಳ

ಧೀರನಹೆ ಭಳಿರೇ । ಪುರಂದರ । ಧೀರನಹೆ ಭಳಿರೆ ॥ ಮೂರುಲೋಕದ ನಿನಗಾರು ಸಮಾನರು ॥ ಉತ್ತಮ ಸುರರೊಡೆತನವ । ನಡೆಸುತ್ತಿಹೆ ನಿನ್ನಾವೈಭವವ । ವಿಸ್ತರಿಸುವುದೇನು ಕೃತ್ರಿಮುದಲಿಯೆನ್ನ ಪತ್ನಿಯನೆರದೆಯಲ್ಲ । ನಿನ್ನೇಳ್ಗೆಗೀ ಕೃತ್ಯವು ಸರಿಯೆ ಖುಲ್ಲ । ಕೀರ್ತಿಯು ಬಲು । ವಿಸ್ತಾರವಾದುದಲ್ಲ । ಪುರಂದರ ॥ ೧ ॥ ಧರಣಿಯ ಯಾಗಭಾಗವನು । ಕೊಂಬ । ಪರಮ ವೈಭವಶಾಲಿ ನೀನು । ಗುರುಧೀಷಣ ಪರಿಪರಿ ನೀತಿಬೋಧೆಯ । ನರುಹಿ ಸಂತೈಸುವನು । ಪಡೆದು ಬಾಳ್ವೆ । ಹರಿಹರಲೊಲುಮೆಯನು । ದುಷ್ಕೃತ್ಯದಿ ಸರಿಕಾಣೆ ನಿನಗೆ ನಾನು । ಪುರಂದರ ॥ ೨ ॥

ಭಾಮಿನಿ

ಅಮಮ ಧೈರ್ಯವನೇನೊರವೆ । ಮಮ ರಮಣಿಯನು ಕೃತ್ರಿಮದಿ ನೆರೆಯ । ಲ್ಕಮಿತ ಸಾಹಸ ತೋರ್ದೆ ಕೊಲ್ಲಲಿಕಮರನಾಗಿರುವೆ ॥ ರಮಿಸಿ

ವರು ರಂಭಾದಿ ಸ್ತ್ರೀಯರ । ಭ್ರಮೆಯು ಹೆಚ್ಚಿದೆ ನಿನ್ನ ತನುವಿದು । ಸವು ನಿಸಲಿ ಭಗವಾಗಿ ಹೇಡಿಯೆ ತೊಲಗು ತೊಲಗೆಂದ ॥ ೧ ॥

ಕಂದ

ಮುನಿವರನೀ ಪರಿಶಪಿಸಲ್ । ಕನಿನಿಮಿಷವರಗಾದುದಾಗ ಯೋನಿ ಗಳವಿತಂ ॥ ತನು ಹೇಸಿಗೆಗೊಂಡಿರಲಾ। ಮನದೊಳು ಕಳವಳಿಸುತೆಂದ ನಡಿಗೆರಗುತ್ತಂ ॥ ೧ ॥

ರಾಗ ನೀಲಾಂಬರಿ-ರೂಪಕತಾಳ

ಕರುಣಾಂಬುಧಿಯೆನ್ನೇಳ್ಗೆಯ । ಬರಿಗೈದೆಯ ಸೌಭಾಗ್ಯದಿ । ಸುರರಧಿ ಪತಿ ತಾನೆನಿಸುತ । ಮೆರೆದಿರಲಿಂದಿನಲಿ ॥ ತೆರಳುತ ನಾಕವನಾಳುವ । ತೆರ ವೆಂತುಟೊ ತ್ರೈಜಗದಲಿ । ಜರಡಪರೆನ್ನನು ಒದಗಿತೆ । ಪರಿಭವನೀ ತೆರದಿ ॥ ೧ ॥ ಹರಿಹರರೆನ್ನೊಳು ಕರುಣದಿ । ಕರದಿತ್ತರು ತ್ರಿದಶಾಲಯ । ಧರಿಸುತ ಸತ್ಕೀರ್ತಿಯ ಸುರ । ನರಉರಗಾದ್ಯರನು । ನಿರತ ವಿಚಾರಿಸಿ।ಪಾಲಿಪ। ಧೊರೆ ಯೆಸಗೀ ಪರಿಯಾಗಲು । ಪರಿಕಿಪರೆಂತಿದರನು ಪರಿ । ಹರಿಸುತ ಪೊರೆ ಯೆನ್ನ ॥ ೨ ॥ ಪಂಥದಿ ಹಿಂದುಳಿವೆನು ಯಂ। ದಂತರ್ಯದಿ ಕುದಿಯುತ್ತಿರೆ । ತಾಂತವಕದಿ ಶಿಖಿಮುಖ್ಯರು । ಸಂತೈಸುತಲೆನ್ನ । ಕಾಂತೆಯ ಒಡನಾಟಕೆ ಪಥ । ವಂತಿಳುಹಲು ಮರುಳಾಗುತ । ಲಿಂತಾದುದು ನೀ ಮುನಿದರೆ । ನಾಂತೆರಳೆನು ದಿವಕೆ ॥ ೩ ॥

ವಾರ್ಧಿಕ್ಯ

ಕಾಣಿಸುವುದೆಂತು ವದನವನೀಕ್ಷಿಸಿದವರಿನ । ಗೇನ ಪೇಳ್ವರು ಜಗ ತಿಗೆಲ್ಲ ನಿಂದಕ ನಾದೆ । ಜ್ಞಾನ ನಿಧಿ ನೀ ನಿಂತು ಮುಳಿಯೆ ಬಾಳಿರೆ ಪ್ರಾಣತೊರೆ ವೆನೆಂದರೆ ಸುಧೆಯುನು ॥ ಪಾನಗೈದಿರುವೆ ನದರಿಂದಲಸದಳ ಸುರರ । ಸ್ಥಾ ನಕ್ಕೆ ಪೋಗೆನಿನ್ನಂ ಸೇವಿಸುತಲಿರುವೆ । ನಾನಂದ ನಿನಗಾಗಲನ್ಯ ಮತವಿ ಲ್ಲೆಂದು ನಡನಡುಗಿ ಮಣಿದಿರ್ದನು ॥ ೧ ॥

ರಾಗ ಕೇದಾರ ಗೌಳ-ಝಂಪೆತಾಳ

ಸುರಪಾಲನಿಂತಳುತಲಿ । ದೃಢಮನದೊ । ಳಿರುತ ಮುನಿವರನಿದಿ ರಲಿ । ಸುರಿಸೆ ಕಂಬನಿ ಕಾಣುತ । ಕರುಣದಿಂ । ಕರೆದೆಂದನೊಂದಿ

ಮಾತ ॥ ೧ ॥ ಮತಿ ಮರೆದರಿಂದ ನಿನಗೆ । ಇಸಿತು ದು । ರ್ಗತಿಯಾಯ್ತು ನೋಳ್ಪರಿಂಗೆ । ಸತತ ನಯನಗ । ಳೆನಿಪುದು। ಪೋಗಿಸುರ ತತಿಯ ನೀನಾಳಿ ರುವುದು ॥ ೨ ॥ ಈ ರೀತಿಯಲಿ ನಿನ್ನನು । ನಡೆಸಲಿಕೆ । ಪ್ರೇರೇಪಿಸಿದರವ ರನು । ಸಾರಗೊಡೆ ಸುಖದೊಳಡಕೆ । ಶಿಕ್ಷಿಪೆ ವಿ । ಚಾರಹೀನರನು ಕ್ಷಣಕೆ ॥ ೩ ॥

ವಾರ್ಧಿಕ್ಯ

ಎಲ್ಲವಂ ಭಕ್ಷಿಸುತ್ತಿಹುದನಲ ಮರುತನಿಂ । ದಲ್ಲಿ ನಿಲ್ಲಿಪೆ ಸಕಲ ಕಡೆಯು ಚರಿಸುತ್ತಿರಲಿ । ಉಲ್ಲಾಸವಡಗಿ ಕಂಪನದಿಂದ । ವರುಣ ನಿಂದಿರ ಲೆಂದು ಶಪಿಸುತವರ ॥ ಫುಲ್ಲಲೋಚನ ಮನುಜನವತಾರದಿಂ ಬಂದು । ವಲ್ಲಭೆಯನುದ್ಧರಿಸಲವನದರ್ಶನದೊಳಘ । ವೆಲ್ಲ ನೀಗುವುದೆಂದು ದೃಢ ಮನದೊಳಾಶ್ರಮದಿ ರಾಮಧ್ಯಾನದೊಳಿರ್ದನು ॥

ರಾಗ ಸೌರಾಷ್ಟ್ರ - ತ್ರಿವುಟ ತಾಳ

ಪೊಡವಿಪಾಲಕ ಕೇಳು ಗೌತಮ । ನಡಿಗೆರಗಿ । ದೈನ್ಯದೊಳಗಾಜ್ಞೆಯ। ಪಡೆದು ತನ್ನವರೊಡನೆ ನಾಕಕೆ । ನಡೆದನಾಗ ॥ ೧ ॥ ಬಂದು ಕುಳಿತು ಸುಧರ್ಮ ಸಭೆಯೊಳು । ಹೊಂದಿದನು ಸಹಸ್ರಾಕ್ಷನೆನ್ನುವ । ದೊಂದು ಪೊಸ ಪೆಸರಿಂದಲಾಸುರ । ವೃಂದದೊಡನೆ ॥ ೨ ॥ ಮೆರೆಯೆ ಮಂಗಲವಾ ಯ್ತು ಜಗತಿಗೆ । ಸುರಿಸಿ ಪೂಮಳೆ ಮೊಳಗೆದುಂದುಭಿ । ಸುರಸತಿಯರಾರ ತಿಯನೆತ್ತುತ ಹರಿಯ ಸ್ತುತಿಸೆ ॥ ೩ ॥

ವಾರ್ಧಿಕ್ಯ

ಪರಶಿವಂ ಪ್ರೇರೇಪಿಸಿದ ತೆರದೊಳೀಕೃತಿಯ । ವಿರಚಿಸಿದ ಕನ್ನಡದಿ ಯಕ್ಷಗಾನದಲಿ ಜನ । ರರಿವಂತೆ ಬಲಿಪನಾರಾಯಣಂ ಭಾಗವತ ಪೌರಾಣ ಪುಣ್ಯಕಥೆಯ । ಅರಿತು ಸಂತೋಷದಿಂ ಪೇಳ್ವ ಕೇಳ್ವರ ಸಕಲ । ದುರಿತಗಳ ಪರಿಹರಿಸಿ ಕೈವಲ್ಯಮನ್ನಿತ್ತು । ಕರುಣದೊಳ್ ಕಣ್ವಪುರ ಕೃಷ್ಣ ರಾಧಾರಮಣ ರಕ್ಷಿಸುವನನುಗಾಲವು ॥ ೧ ॥

॥ ಸಂಪೂರ್ಣಮ್ ॥

ರಾಮತೀರ್ಥ ಬ್ರಾಹ್ಮೀ ಎಣ್ಣೆ

(ಸ್ಪೆಶಲ್ ನಂ. ೧)

ರಿಜಿಸ್ಟರ್ಡ್ ಟ್ರೇಡ್‌ಮಾರ್ಕ್.

ರಾಮತೀರ್ಥ ಬ್ರಾಹ್ಮೀ ಎಣ್ಣೆಯು 52 ಬಗೆಯ ಅಮೂಲ್ಯವಾದ ಗಿಡ ಮೂಲಿಕೆಗಳ ಸತ್ವದಿಂದ ಸಿದ್ಧಪಡಿಸಿರುತ್ತದೆ. ಇದರ ಉಪಯೋಗದಿಂದ ಶಾಂತ ನಿದ್ದೆ ಬರುತ್ತದೆ. ಸ್ಮರಣೆಯನ್ನು ಹೆಚ್ಚಿಸಿ ಮೆದುಳಿಗೆ ತಂಪನ್ನುಂಟು ಮಾಡುವುದು. ಕಣ್ಣಿನ ದೃಷ್ಟಿ ಹೆಚ್ಚಿಸುತ್ತದೆ. ಕೂದಲು ಉದುರುವಿಕೆಯನ್ನು ನಿಲ್ಲಿಸುತ್ತದೆ. ಅದಲ್ಲದೆ ದೇಹಾರೋಗ್ಯಕ್ಕೂ ಅತ್ಯುತ್ತಮ. ಒಮ್ಮೆ ಉಪಯೋಗಿಸಿದಲ್ಲಿ ಇದರ ಅತಿಶಯ ಗುಣಗಳು ನಿಮಗೆ ಖಾತ್ರಿಯಾಗಿ ಕಂಡುಬರುವುವು.

ಎಲ್ಲಾ ಕಡೆಯಲ್ಲೂ ದೊರೆಯುತ್ತದೆ

ಮನೆಯಲ್ಲೇ ಯೋಗಾಭ್ಯಾಸಗಳನ್ನು ಕಲಿಯಲು ನಮ್ಮ 100 ಆಸನಗಳ ಆರ್ಟ್ ಫೋಟೊ ಸಹಿತವಿರುವ "ಉಮೇಶಯೋಗದರ್ಶನ" ಪುಸ್ತಕವನ್ನು ತರಿಸಿರಿ. ಕ್ರಯ ರೂ. 15-00

ಶ್ರೀ ರಾಮತೀರ್ಥ ಯೋಗಾಶ್ರಮ

ದಾದರ (ಸೆಂಟ್ರಲ್ ರೈಲ್ವೆ) ಮುಂಬಯಿ 14

ನಿಮ್ಮ ಮುದ್ರಣ ಕಾರ್ಯಗಳ ಪೂರೈಕೆಗೆ

ರಾಷ್ಟ್ರಮತ ಮುದ್ರಣಾಲಯ ಬಲ್ಮಠ, ಮಂಗಳೂರು-2.

ವಿ. ಸೂ: ಗಿರಾಕಿಗಳ ಸೌಕರ್ಯಕ್ಕಾಗಿ—

ದಿ ಇಂಡಿಯನ್ ಇಂಡಸ್ಟ್ರಿಯಲ್ಸ್ ಮತ್ತು ಏಜನ್ಸೀಸ್,

ಕಾರ್ನಾಡು ಸದಾಶಿವ ರಾವ್ ರಸ್ತೆ, ಮಂಗಳೂರು-1. ಇವರು ನಮ್ಮ ಪರವಾಗಿ ಮುದ್ರಣ ಕಾರ್ಯಗಳಿಗೆ ಬೇಡಿಕೆಗಳನ್ನು ಸ್ವೀಕರಿಸುವರು.

ನಿಮಗೆ ಬೇಕಾಗುವ ವರ್ಗ, ಊಳಿಗ, ಮತ್ತು ಎಕ್ಸರ್‌ಸೈಜ್ ಪುಸ್ತಕಗಳಿಗೆ

ನಮ್ಮಲ್ಲಿ ವಿಚಾರಿಸಿರಿ

ಬಿ. ಕೆ. ಪ್ರಭು,

ಚರ್ಚ್ ರೋಡ್,

ಪುತ್ತೂರು, ದ. ಕ.

ಕೆ. ನರಸಿಂಹಪೈ ಬ್ರದರ್ಸ್

ನ್ಯೂಸ್ ಏಜಂಟ್ಸ್ & ಬುಕ್ ಸೆಲ್ಲರ್ಸ್

ಅಡ್ಯನಡ್ಕ, ದ.ಕ.

ನಮ್ಮಲ್ಲಿ ವಾರ್ತಾಪತ್ರಿಕೆಗಳೂ ಕಾದಂಬರಿ ಮತ್ತು ಯಕ್ಷಗಾನ ಪುಸ್ತಕಗಳೂ ಅಲ್ಲದೆ ಶಾಲಾ ಮಕ್ಕಳ ಉಪಯೋಗದ ಸಾಮಾನುಗಳೂ ಸದಾ ಸಿಗುತ್ತವೆ.

ಪರಊರಿಂದ ಬಂದು ವಿಟ್ಲಕ್ಕೆ ಇಳಿಯುವಾಗ ರುಚಿ, ಶುಚಿಯಾದ ತಿಂಡಿ ಬೇಕಾದಲ್ಲಿ

ಬಸ್‌ಸ್ಟೆಂಡ್ ಬಳಿ ಇರುವ

ಅಂಬಿಕಾ ಭವನವನ್ನು ಸಂದರ್ಶಿಸಲು ಮರೆಯದಿರಿ

Prop: H. N. Kedilaya,

ಎಲ್ಲರಿಗೂ ಬೇಕಾಗಿದೆ

ಬಡವರು ದೊಡ್ಡವರು ಎಂಬ ಭೇದವಿಲ್ಲದೆ ಪ್ರತಿಯೊಬ್ಬರ ಆರ್ಥಿಕ ಅನುಕೂಲತೆ ಮತ್ತು ಆವಶ್ಯಕತೆಗಳಿಗೆ ಒಪ್ಪುವ ಫಲದಾಯಕ ಯೋಜನೆಗಳು ನಮ್ಮಲ್ಲಿವೆ.

ಪಿಗ್ಮಿ

ಠೇವಣಾತಿ ಯೋಜನೆ. ಪ್ರತಿದಿನವೂ ಉಳಿಸಬೇಕೆಂಬ ಅಪೇಕ್ಷೆಯುಳ್ಳವರಿಗೆ ಅಗತ್ಯ. ನಾಲ್ಕಾಣೆಯಷ್ಟು ಅಲ್ಪ ಮೊತ್ತದಿಂದಲೂ ಆರಂಭಿಸಬಹುದು. ಪಿಗ್ಮಿಯು ಬೇಂಕಿನ ಸೇವೆಯನ್ನು ಮನೆಬಾಗಿಲಿಗೆ ತರುವುದು.

ಕ್ಯುಮ್ಯುಲೆಟಿವ್

ಠೇವಣಾತಿಗಳು. ರೂಪಾಯಿ ಐದು ಅಥವಾ ಅದರ ಗುಣಕಗಳಲ್ಲಿ ಸಂಗ್ರಹಿಸಿಡಲು ಉತ್ತಮ ಸಾಧನ. ಮಾಸಿಕ ವೇತನ ಪಡೆಯುವ ಮಂದಿಗೆ ಅನುಕೂಲ ಹಾಗೂ ಆಕರ್ಷಕವಾಗಿದೆ.

ಲಕ್ಷ್ಮಿ

ಕೇಶ್ ಸರ್ಟಿಫಿಕೇಟ್: ನಿಮ್ಮಲ್ಲಿರುವ ಬಂಡವಾಳಕ್ಕೆ ಲಾಭದಾಯಕ ಪ್ರತಿಫಲ ದೊರೆಯುವುದು. ಸುಪ್ತ ಧನದ ಸದ್ವಿನಿಯೋಗಕ್ಕೆ 'ಲಕ್ಷ್ಮಿ'ಯ ಆಹ್ವಾನ ಮನೋಹರವಾಗಿದೆ.

ವಿದ್ಯಾರ್ಥಿಗಳಿಗೆ

ವಿಶೇಷ ಸೌಲಭ್ಯ. ವಿದ್ಯಾರ್ಥಿಗಳ ಸೇವಿಂಗ್ಸ್ ಖಾತೆಯಲ್ಲಿ ಉಳಿತಾಯದ ಪಾಠವಿದೆ. ಮಾತ್ರವಲ್ಲದೆ, ನಮ್ಮ ಶಾಖೆಯಿಂದ ಧರ್ಮಾರ್ಥವಾಗಿ ಹಣ ಪಾವತಿಮಾಡುವ ಅವಕಾಶ ಕಲ್ಪಿಸಿಕೊಡಲಾಗಿದೆ.

ಆದರ್ಶ ಆರ್ಥಿಕ ವ್ಯವಹಾರಕ್ಕೆ ಸಿಂಡಿಕೇಟ್ ಬೇಂಕ್

ದಿ ಕೆನರಾ ಇಂಡಸ್ಟ್ರಿಯಲ್ ಎಂಡ್ ಬೇಂಕಿಂಗ್ ಸಿಂಡಿಕೇಟ್ ಲಿಮಿಟೆಡ್